

## ತ್ರಭಾವಪ್ರಕ್ಷೇ ಜೀವಿತ (ಫಿಲಿಪ್ಪಿಯವರಿಗೆ 3:10-16)

ಹಸಿದ ಹುಲಯೋಂದು ಜಿಂಕೆಯ ಜಾಡನ್ನು ಮಡುಕುತ್ತು ಹೊರಟಿತು. ಜಿಂಕೆಯನ್ನು ಹಿಂಬಾಳನುವಾಗ, ಅದರ ಮಾರಿಗೆ ವೋಲದ ವಾಸನೆ ಬಂದಿತು, ಅದು ತಿಳಿಕೆಂಡು ವೋಲವನ್ನು ಹಿಂಬಾಳಸಿತು. ನಂತರ ಅದಕ್ಕೆ ಇಲಿಯ ವಾಸನೆ ಬಂದಿತು. ಅದು ಹಿಂಬಾಳನಲು ಹೂರಂಭಿಸಿತು, ಕಡೆಯದಾಗಿ, ಇಲಿಯ ತಟ್ಟಿಸಿಕೊಂಡು ಜಲದ ಬಜ ಬಂದುನೇಲತು. ದಿನದ ಆರಂಭದ ಹಸಿಬಿನೊಂದಿಗೆ, ನಾಯಂಕಾಲವನ್ನು ಕೆಳಿಯಿತು: ಇದೇ ಲೈಟ್ಯಾರಿ ನಮ್ಮೆಲ್ಲ ಅನೇಕರು ಬಿಬಿಧ ಬಿಷಯಗಳಿಗೆ - ಆರ್ಕಿಫಿಕ್ಟರಾಗಿ, ಕೊನೆಯಲ್ಲ ವಿನಸ್ಟ್ರೈ ನಾಥಿನುವದಿಲ್ಲ.

ಮಹತ್ವರವಾದ ನಾಥನೆಗಳನ್ನು ಮಾಡಿರುವವರು, ದೃಢ ದೃಷ್ಟಿಪ್ರಕ್ಷೇಪರಾಗಿ, ತಮ್ಮ ಬಲವನ್ನು ತಮ್ಮ ಗುಲ ನಾಥನೆಗಾಗಿ ಉಪಯೋಗಿಸುತ್ತಾರೆ. ನಾನು ಜಿಕ್ಕಪನಾಗಿರುವಾಗ, ನನ್ನ ತಂಡೆಯ ದ್ರೀನ್ ಶಸ್ತ್ರಿನ್ ಹಾಮನು ಕಥೆಯನ್ನು ಹೇಳಿದ್ದರು (1909-88) ಮೈಲ್ ಓಟದಲ್ಲ ದಾಬಲೆ ಮಾಡಬೇಕೆಂದು ನಿಂಬಹಿಸಿದ್ದನು. ಅವನು ಮತ್ತು ಅವನ ಸಹೋದರ ಇಬ್ಬರೂ ಕಾನ್ನಾನ್ನನ ಹಜ್ಜಿಯ ಶಾಲೆಯಲ್ಲದ್ದರು. ಅವರು ಬೆಂಕಿಯನ್ನು ಹಜ್ಜಿವಾಗ, ಆ ಶಾಲೆಯ ಕಟ್ಟಡಕ್ಕೆ ಬೆಂಕಿ ಹಕ್ಕಿತೊಂಡಿತು. ದ್ರೀನ್ ತನ್ನ ಸಹೋದರನನ್ನು ಹೊರತರಲು ಶಯಸ್ತಿಸಿದನು. ಅವನು ಬಾಗಾನ ಬಜಯಲ್ಲಯೇ ಜಡ್ಜಿಜಿಟ್ಟನು. ಜನರು ಬಂದು ಅವರಿಬ್ಬರನ್ನು ಹೊರಗಡೆಗೆ ಎಚ್ಚಿದರು. ಅವರಿಬ್ಬಿಗೆ ಗಂಭೀರವಾದ ಬೆಂಕಿಯ ಗಾಯಗಳಾಗಿದ್ದವು. ವೈದ್ಯರು ಅವರಿಬ್ಬರನ್ನು ತಹಾನಣ ಮಾಡಿ ದ್ರೀನ್‌ನ ಸಹೋದರನು ಮಾಡಿರುವದನ್ನು ದೃಢಪಡಿಸಿದರು. ಮತ್ತು “ದ್ರೀನ್ ಬದುಕಲು ಅನಾಧ್ಯ ಎಂದು ತಿಳಿಸಿದನು” ತೆಲಪು ದಿವನಗಳ ನಂತರ, “ಅವನು ಬದುಕುವನು ಅದರೆ ನಡೆಯಲಾರನು ಎಂದು ವೈದ್ಯರು ತಿಳಿಸಿದರು.” ದ್ರೀನ್ ತಂಡೆಯ ಅವನ ಸ್ವೇಚ್ಚಾಗೆ ಉರುಗೊಲನ್ನು ಕಟ್ಟಿದನು.<sup>1</sup> ಅದರ ಸಹಾಯದಿಂದ ಅವನು ಎದ್ದು ಸಿಲ್ಲಲು ನಾಧ್ಯವಾರಿಯಿತು. ಕೊನೆಯದಾಗಿ, ಉಾರುಗೊಲಾಲನ್ನು ಸಹಾಯಬಿಲ್ಲದೆ ನಡೆದನು ನಂತರ ಓಡಿದನು, ನಂತರ ರಾಷ್ಟ್ರೀಯ ಓಟದಲ್ಲ, ದಾಬಲನ್ನು ಮಾಡಿದನು, ಅವನ ದಿವಸಗಳಲ್ಲ ಪ್ರಸಿದ್ಧ ಪಡೆದ ಓಟಗಾರನಾದನು - ಯಾಕೆಂದರೆ ಅವನಲ್ಲ ಏಕಾರ್ತಿಯಿತ್ತು.

ನಮ್ಮ ಮುಂದಿನ ಹಾರವನ್ನು, 3:10-16ಲಿಂದ, ಒಬ್ಬರು ಏಕಾಗ್ರತೆಯ ಜೀವಿತವನ್ನು ಜೀಬಿಸಬೇಕು ಎಂಬುದನ್ನು ಗಮನಿಸುತ್ತೇವೆ - ಅದು ಅವನ ಆತ್ಮೀಕ ಏಕಾಗ್ರತೆ. ಹೌಲನು ಬರೆದು, “ಆದರೆ ಒಂದು: ನಾನು ಹಿಂದಿನ ನಂಗತಿಗಳನ್ನು ಮರೆತುಜಟ್ಟು ಮುಂದಿನಪುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದೆವನಾಗಿ ದೇವರು ತೀಕ್ಷ್ಣ ಮೂಲಕವಾಗಿ ನಮ್ಮನ್ನು ಮೇಲಕ್ಕೆ ತರೆದು ನಮ್ಮ ಮುಂದೆ ಇಟ್ಟಿರುವ ಜರುದನ್ನು ಗುಲಮಾಡಿಕೊಂಡು ಓಡುತ್ತು ಇದ್ದೇನೆ” (ಪಜನಗಳು 13ಇ, 14). ಇದು ಅಧ್ಯಾತ್ಮವಾದ ವಾಕ್ಯವಾಗಿದೆ. “ಆದರೆ ನಾನು ಒಂದನ್ನು ಮಾಡುತ್ತೇನೆ.” “ನೂರು ನಂಗತಿಗಳನ್ನು ಆರಂಭಿನುವದಿಲ್ಲ.” ಅಥವಾ “ಹನ್ನೇರಡು ನಂಗತಿಗಳನ್ನಲ್ಲ” ಆದರೆ ಒಂದಸ್ಯೇ ನಾನು ಮಾಡುತ್ತೇನೆ. “ಮಾಡುತ್ತೇನೆ” ಎಂಬ ಹಡವನ್ನು ಅನುವಾದದ ಮೂಲಕ ಹೊಂದಿದ್ದೇವೆ. ಅದರ ಮೂಲ ಬರವಣಿಗೆ ಹಿಂದಿನದನ್ನು ಮರೆತು! “ಒಂದನ್ನು ಮಾಡುತ್ತೇನೆ” ಮಾಡುತ್ತೇನೆ. LB ತಜ್ವಣೆಯಲ್ಲ: “ಆ ಒಂದು ಬಿಷಯವನ್ನು ನಾಥಿನುವದಕ್ಕೆ ನನ್ನ ಎಲ್ಲ ಶಕ್ತಿಯನ್ನು ಕೃಷಿಕೆಲನುತ್ತೇನೆ” ಎಂಬುದೆ.

ಕೇ ಯೋಜನೆಯು ಗೊಂದಲಮಯವಾಗುತ್ತದೆ. ನಾನು ಅನೇಕ ಯೋಜನೆಗಳನ್ನು ರಾಹಿಸಿದರೂ, ಅವೆಲ್ಲವುಗಳನ್ನು ಉತ್ತಮವಾಗಿ ಮಾಡುವದಿಲ್ಲ ನನ್ನ ಜೀವಿತ ಪನ್ನು ಸರಣಿಕಲನಲು ಯಿತ್ತಿನುವೆನು - ಅದರಿಂದ ಅಲ್ಲಿಯಾಗಿಸಿಯಾಡುವುದೆ. ನನ್ನ ಮೇಜನ ಬಳಿ ಜಮಾನಾರವರ ಕೇ ಹೇಳಬೇಕೆಂಬು ಇಟ್ಟಿರುವೆನು: “ಅನೇಕ ವಿಷಯಗಳನ್ನು ಹೂರಂಭಿಸುವವನು, ಕೆಲವೇ ವಿಷಯಗಳಲ್ಲ ಯಾಷ್ಟಿಯಾಗುವನು.” ಒಬ್ಬ ಸ್ನೇಹಿತನು ತನ್ನ ಹೊಸವರ್ಣದ ನಿರ್ದಾರವನ್ನು ನನಗೆ ತಿಳಿಸಿದನು “ಅಲ್ಲಕಾರ್ಯವಾದರೂ, ಉತ್ತಮವಾದದ್ವಾರ್ಥ ಮಾಡು.” ನಾನು ಇದೇ ವಿಧವಾದ ಸಿಂಹಯವನ್ನು ಮಾಡಿದರೂ, ಬೇಗನೆ ಅದನ್ನು ಮುಲಿದುಹಾಕಿದೆನು. ಏಕಾಗ್ರತೆಯಾಗಿ ಮಾಡಿದರೂ, ನಹ ತಷ್ಟಕರಪಾಗಿರಬಹುದು. ಹೊಲನ ಏಕಾಗ್ರ ಜಿತ್ತದ ಜೀವಿತವನ್ನು ಧ್ವನಿ ಮಾಡಿದರೆ, ಅದಲಂದ ನಿಮಗೆ ಒಂದು ಒಂದು.

### **ಒಬ್ಬ ವೃತ್ತಿಯಲ್ಲ ಏಕಾಗ್ರ ಜಿತ್ತವನ್ನು ಒಷ್ಟಿಸಿ (3:10, 11)**

ನಮ್ಮ ಹಿಂದಿನ ಅಧ್ಯಯನದಲ್ಲಿ: “ತೀಕ್ಷ್ಣನ ಅಲಯುವ ನಲ್ಲವಾಗಿ, ನಾನು ಎಲ್ಲವನ್ನು ಕಳಿಕೊಳ್ಳಬೇನು” ಎಂಬ ಹೊಲನ ಮಾತುಗಳನ್ನು ನೋಡಿದೆವು (3:8ಎ; ಒತ್ತಿ ಹೇಳಿದ್ದು ನನ್ನದ್ದು). ಆತನ ಬಗ್ಗೆ ತಿಳಿಪಣಿಕೆಯಾಗಿರದೆ, ಆತನನ್ನೇ ಅಲಯುವುದು ಛಾಮುಖವಾಗಿದೆ. ಆದರಿಂದ ಅವನೆಂದಿಗಿರುವ ನರಬಂಧದ ಬೆಳವಣಿಗೆಯು ಇರುತ್ತದೆ. ಗೆರಾಲ್ಥ ಹಾತ್ಲೈನ್‌ನರವರು; ಒಂದನ್ನು ಹಡೆಯುವದಕ್ಕಾಗಿ, ಹೊಲನು “ಎಲ್ಲವನ್ನು ನಷ್ಟವೆಂದು ಹಲಗಣಿಸಿದನು” ಎಂದು ತಿಳಿಸಿರುವನು ... “ಯೇನುವನ್ನು ವೈಯಕ್ತಿಕವಾಗಿ ಅಲಯುವಂಥದ್ದೇ ಶ್ರೀಜ್ ಎಂದು ಹೇಳಿದನು.”<sup>2</sup>

ವರ್ಜನ 10 ಮತ್ತು 11ರಿಳಿ: ಹೊಲನು, ಯೇನುವನ್ನು ಇನ್ನೂ ಹೇಜಾಗಿ ಅಲಯಲು ಬಯಿಸಿದನು ಎಂದು ತಿಳಿಸುತ್ತದೆ. “ನಾನು ಆತನ ಪುನರುತ್ಥಾನದ ಶಕ್ತಿಯನ್ನು ಹಾಗೂ ಬಾಧೆಗಳಲ್ಲಿನ ಅನೆಯ್ಯಾನ್ಯಾತೆಯನ್ನು ತಿಳಿಕೊಂಡು ಆತನ ಮರಣದ ವಿಷಯದಲ್ಲ ಆತನಿಗೆ ಸ್ವರೂಪನಾಗಿರಬೇಕೆಂಬುದೇ ನನ್ನ ಕೂತಾಹಲವಾಗಿದೆ ಎಂದನು” (ಗಲಾತ್ಯ 2:20). ಅದರೆ ಅವನು ಇನ್ನೂ ಆಜವಾದ ಬ್ರಹ್ಮಯವರಿಷ್ಟ ತಿಳಿಪಣಿಕೆಯನ್ನು ಹೊಂದಲು ಬಯಿಸಿದನು. ನನ್ನ ಮದುವೆಯ ಕುಲತ ದೃಷ್ಟಾಂತವು, ನನ್ನ ನೆನಹಿಗೆ ಬಯಕ್ತದೆ (19ನೇ ವಯಸ್ಸಿನಲ್ಲ), ನಾನು ಜೋಜನ್ನು ಮದುವೆಯಾದಾಗ, ಅವಳನ್ನು ನಾನು ಅಲ್ಲಿದ್ದೇನು ಎಂದು ತಿಳಿದ್ದೇನು. ವರ್ಣಗಳ ಕಳಿಯವರಂತೆ, ತಿಳಿಪಣಿಕೆಯು ನಹ ಬೆಳೆಯತ್ತದೆ ಮದುವೆಯಾಗಿ ಬವತ್ತು ವರ್ಣಗಳ ನಂದು ಹೊಳೆದರೂ, ಆಕೆಯ ಬಗ್ಗೆ ನಾನು ಇನ್ನೂ ತಿಳಿದಿರುವದಿಲ್ಲ ಎಂಬ ಅಷ್ಟಯವನ್ನು ಆಕೆ ನನಗೆ ಉಂಟುಮಾಡುವಳೆ.

### **ಕೇ ಜೀವಿತದಾಳ್ಳಿಯೇ ನಾವು ತೀಕ್ಷ್ಣನನ್ನು ಅರಿಯಬೇಕು**

ಯೇನುವನ್ನು ಶ್ರಾಬಣವಾಗಿ ಅಲಯಲು ಹೊಲನು ಬಯಿಸಿದನು. “ಶ್ರಾಬಣವುತ್ಥಾನದ ಶಕ್ತಿಯನ್ನು ಅಲಯಲು ಬಯಿಸಿದನು” (ವರ್ಜನ 10ಇ).<sup>3</sup> ದೇವರು ನಮ್ಮನ್ನು ಮರಣಿದಿಂದ ಎಜ್ಞಿಸುವ ಶಕ್ತಿಯ ಕುಲತಾಗಿಯಾ ಇರಬಹುದು (ನೋಡಿಲ 3:21), ಪುನರುತ್ಥಾನ ಹೊಂದಿದ ಯೇನುವಿನಿಂದ ಕೈನ್ಯಾನಿಗೆ ದೊರಕಬಹುದಾದ ಶಕ್ತಿಯ ಕುಲತಾಗಿಯಾ ಇರಬಹುದು. ಈಗಾಗಲೇ ಅಪೋಸ್ತಲರ ಜೀವಿತವು ಕೇ ಶಕ್ತಿಯಂದ ಅಶೀವಾದಿನಲ್ಪಟ್ಟಿತ್ತು, ಅವನು ಬರೆದು. “... ಇನ್ನು ಜೀವಿಸುವವನು ನಾನಲ್ಲ, ತೀಕ್ಷ್ಣನು ನನ್ನಲ್ಲ ಜೀವಿಸುತ್ತಾನೆ: ಈಗ ಶಿಲಂರದಿಲ್ಲರುವ ನಾನು ಜೀವಿಸುವುದು ಹೇಗಂದರೆ ದೇವತುಮಾರನ ಮೇಲಣ ನಂಜಕೆಯಂದಲೇ” (ಗಲಾತ್ಯ 2:20). ಪುನಃ ಅವನು ಬರೆದು, “ನನ್ನನ್ನು ಬಲಹಡಿಸುವಾತನಲ್ಲಿದ್ದುಹೊಂಡು ಎಲ್ಲಕ್ಕೂ ಶಕ್ತಿನಾಗಿದ್ದೇನೆ” (ಹಿಂಷ್ಟಿ 4:13). ಅದೇ ನಮಯದಲ್ಲ, ಅಪೋಸ್ತಲನು ಯಾವಾಗಲಾ

ಶತ್ತಿಯನ್ನು ಮತ್ತು ಬಲವನ್ನು ಹೊಂದಿ ಮುಂದುವರೆಯುವವನಾಗಿದ್ದನು. ಭಾಗವತಗಳನ್ನು ಜಾಜಂಮಾಡೆ ಹೋದರೆ, ಅಪ್ಯ ಶತ್ತಿ ಕಂಡಿತ್ತೆಂಬುತ್ತಿತ್ತೇ. ಅದೇ ಲೀಕಿಯಲ್ಲ ನಾಪುಗಳು ದೇವರ ಶತ್ತಿಯಿಂದ ಬಲಹಡಿಸಿಕೊಳ್ಳಬೇಕು.

ಅದರೆ ಜೋರೆಯಲ್ಲ “ಯೇನುಬಿನ ಬಾಧೆಗೆಂಟ್ಲ ಹಾಲುಗಾರನಾಗಲು ಬಯಸಿರು” (ವರ್ಜನ 10:8). ಹಾಲುಗಾರನು, ಅಂದರೆ “ಭಾಗವನ್ನು” ಹಡೆಯುವುದು ಅಥವಾ “ಸಹಭಾತ್ರೀದಾರಿ” ಅತನ ಬಾಧೆಗೆಂಟ್ಲ ಭಾಗಿಗಳಾಗಿದೆ, ಯೇನುವನ್ನು ತೊಣಿವಾಗಿ ಅಲಯಲು ನಾಧ್ಯಾಖ್ಯಾಲವೆಂದು ಹೊಲನು ಪಿಣಿಸಿದನು. ಈ ಬಿಧಿವಾದ ಬಾದೆಗೆಂಟ್ನು ಅನುಭಬಿನಲು ತೆಲವರಿಗೆ ನಾಧ್ಯಾಖ್ಯಾಲ, ರಾಬರ್ಟ್ ಲೀಡಲಾ ಎಂಬುವರು “ನೇಂಬೆಗಾಗಿ ರಕ್ಷಿಸಲ್ಪಟ್ಟವನು” ಎಂಬ ಹೇಳಿತೆಯನ್ನು ನೇರಾಡಿದ್ದೇನೆ ಬಿನಃ “ಭಾಧೆಗಾಗಿ ರಕ್ಷಿಸಲ್ಪಡುವದು” ಎಂಬ ಬರವಣಿಗೆಯನ್ನು ನೇರಾಡಿರುವುದಿಲ್ಲ ಎಂದು ಹೇಳಿದರು.<sup>4</sup> ಹೊಲನು ಯೇನುಬಿನ ಬಾಧೆಗೆಂಟ್ಲ ಹಾಲುಗಾರನಾಗಿದ್ದನು. ಅವನು ಬರೆದು, “ನನ್ನ ದೇಹದಲ್ಲ ಯೇನುಬಿನ ಮುದ್ರೆಗಳು ಹಾಕಿರುತ್ತವಲ್ಲ” (ಗಳಾತ್ 6:17). ಕೊಲಂಧರವರಿಗೆ ಅವನು ಬಲಯುವಾಗ:

ಯೇನುಬಿನ ಜಿಂಪವು ನಮ್ಮೆ ದೇಹದಲ್ಲ ಉಂಟಿಂದ ತೊಲಿಬರುವದಕ್ಕಾಗಿ ಯೇನುಬಿನ ಮರಣವಾಗಿದೆಯನ್ನು ನಾಪ್ಯ ಯಾವಾಗಲೂ ದೇಹದಲ್ಲ ಅನುಭಬಿನುತ್ತಾ ತಿರುಗಾಡುತ್ತೇವೆ.

ಯೇನುಬಿನ ಜಿಂಪವು ನಮ್ಮೆ ಮತ್ತೆ ಶಿಲಾರ್ಥಿಲರದಲ್ಲ ಉಂಟಿಂದ ತೊಲಿಬರುವದಕ್ಕಾಗಿ ಬದುಕಿಯಿಂದ ನಾಪ್ಯ ಯೇನುಬಿನ ಸಿಬಿತ್ತ ಯಾವಾಗಲೂ ಮರಣಕ್ಕೆ ಒಷ್ಣಿಸಲ್ಪಡುತ್ತಾ ಅದ್ದೇವ (2 ಕೆಲಿಂಧ 4:10, 11).

ತ್ರಿಸ್ತನ್ಸಿಗಾಗಿ ಭಾಧೆ ಹಡುವದಲಿಂದ, ತ್ರಿಸ್ತನ ಹೇಂಧನೆಗೆಂಟ್ನು ಸ್ವರ್ವವಾಗಿ ಅರ್ಥಮಾಡಿಕೊಳ್ಳಲು ನಾಧ್ಯಾಖ್ಯಾಲ ಎಂದು ಪಿಣಿಸಿದನು. ಯೇನುವನ್ನು ಈ ಮೂಲಕ ಹೇಜ್ಜಾಗಿ ಅಲಿತನು.

ಹೊಲನು ಕರ್ನ್ ಆಲೋಚನೆಯಲ್ಲ “ಆತನ ಮರಣದ ವಿಷಯದಲ್ಲ ಸ್ವರೂಪನಾಗ ಬೇಕೆಂದು ಸಿಣಣಯಸಿಕೊಂಡನು” (ವರ್ಜನ 10:9). ಕರ್ನನ ಸಹಾಯದಿಂದ ಅವನು ನಾಧ್ಯಾಖ್ಯಾಲ ಮತ್ತು ಲೋಕಕ್ಕೂ ಸತ್ತವನಾದನು, ಆದುದಲಿಂದ ಅವನು, “ನಾನು ತ್ರಿಸ್ತನೆಂದಿಗೆ ತಿಳಬಿಗೆ ಹಾಕಿಸಿಕೊಂಡಿರುವೆನು; ಇನ್ನು ಜೀವಿನುವವನು ನಾನಲ್ಲ, ತ್ರಿಸ್ತನು ನಾನ್ನಲ್ಲ ಜೀವಿನುತ್ತಾನೆ ಅಂದನು” (ಗಳಾತ್ 2:20ಎ, ಇ).

ಯೇನುವನ್ನು ಅಲಯುವ ವಿಷಯದಲ್ಲ ಹೊಲನು ನಾಲ್ಕು ನಂಗತಿಗೆಂಟ್ನು ಅಶಿಸಿದ್ದನು:

- “ನಾನು ಆತನನ್ನು ಅಲಯ ಬೇಕು”: ಪ್ರೇಯತ್ತಿಕವಾದ ಒಂದು ಅನುಭವ.
- “ಆತನ ಪುನರುತ್ಥಾನದ ಶತ್ತಿ”: ಬಲಪುಷ್ಟ ಒಂದು ಅನುಭವ.
- “ಭಾಧೆಗೆಂಟ್ಲ ಹಾಲು”: ವೆಂದನೆಯ ಒಂದು ಅನುಭವ.
- “ಆತನ ಮರಣಕ್ಕೆ ಸ್ವರೂಪ”: ಪ್ರಾಯೋಗಿಕವಾದ ಒಂದು ಅನುಭವ.

ತ್ರಿಸ್ತನನ್ನು ಅಲಯುವ ಮತ್ತು ತ್ರಿಸ್ತರು ಅನುಭಬಿನಬೇಕಾದ ವಿಷಯವಿಯವ ರೋಮಾತ್ಮರ ನಿನ್ನ ನೆನಪು ಮಾಡಿಕೊಳ್ಳುತ್ತೇನೆ. ಅದನ್ನು ಓದುವಾಗ ಅಲ್ಲಿಯ ತ್ರಿಸ್ತನ ಭಾಧೆ ಹಾಗು ಪುನರುತ್ಥಾನದ ಮತ್ತು ಮರಣಕ್ಕೆ ಸ್ವರೂಪನಾಗುವ ವಿಷಯವನ್ನು ಒತ್ತಿ ಹೇಳಿರುವದನ್ನು ಗಮನಿಸಿಲಿ:

ತ್ರಿಸ್ತ ಯೇನುಬಿನಲ್ಲ ನೆಲುವದಕ್ಕೆ ದೀಕ್ಷಾನ್ನಾನುಮಾಡಿಸಿಕೊಂಡವರಾದ ನಾವೆ ಲ್ಲಿರು ಆತನ ಮರಣದಲ್ಲ ಹಾಲುಗಾರರಾಗುದಕ್ಕೆ ದೀಕ್ಷಾನ್ನಾನು ಮಾಡಿಸಿಕೊಂಡ ಹೆಂದು ನಿಮಗೆ ಪಿಣಿಯಡೇ? ಕೀರಿರಲಾಗಿ ನಾಪ್ಯ ದೀಕ್ಷಾನ್ನಾನುಮಾಡಿಸಿಕೊಂಡಾಗ

ಆತನ ಮರಣದಲ್ಲಿ ಹಾಲುಗಾರರಾಗಿ ಆತನೊಂದಿಗೆ ಹಂಡಲ್ಪಟ್ಟವು. ಅದದಲಿಂದ ಶ್ರೀಸ್ತನು ಸತ್ಯ ತಂಡಯ ಮಹಿಮೆಯಿಂದ ಜೀವಿತನಾಗಿ ಎಜ್ಞನಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆಷ್ಟು ಹೇಳಬಾಗಿ ನಡಕೊಳ್ಳಬೇಕು. ಹೇಗೆಂದರೆ ನಾವು ಆತನ ಮರಣಕ್ಕೆ ಸದ್ಯಶಾಪಾದ ಮರಣವನ್ನು ಹೊಂದಿ ಆತನಿಂದ ಬಕ್ಷಿಷಾಗಿದ್ದರೆ ಆತನ ಪುನರುತ್ಥಾನಕ್ಕೆ ಸದ್ಯಶಾಪಾದ ಪುನರುತ್ಥಾನವನ್ನು ಹೊಂದಿ ಆತನಿಂದ ಬಕ್ಷಿಷಾಗಿದ್ದರೆ ಆತನ ಪೂರ್ವ ಸ್ವಭಾವವು ಶ್ರೀಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಂತೆ ನಷ್ಟ ಪೂರ್ವ ಸ್ವಭಾವವು ಶ್ರೀಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಂತೆ ತಿಳಿದ್ದೇವೆ. ನತ್ತಪನು ಹಾಡದ ವಶದಿಂದ ಜಡುಗೆ ಹೊಂದಿದ್ದಾನಷ್ಟೆ.

ಇದಲ್ಲದೆ ನಾವು ಶ್ರೀಸ್ತನೋಡನೆ ನತ್ತ ಹಕ್ಕಿದಲ್ಲ ಆತನೊಡನೆ ಜೀವಿಸುವೆಂದು ನಂಬುತ್ತೇವೆ. ಯಾಕಂದರೆ ಶ್ರೀಸ್ತನು ಸತ್ಯ ಮೇಲೆ ಜೀವಿತನಾಗಿ ಎಷ್ಟು ಬಂದರಲಿಂದ ಆತನು ಇನ್ನು ಮುಂದೆ ನಾಯಿತಕ್ಕವನ್ನಲ್ಲಿ, ಮರಣವು ಇನ್ನು ಆತನನ್ನು ಆಳಬದಿಲ್ಲ ಹೆಂದು ನಷ್ಟಗೆ ತಿಳಿದ್ದೆ. ಆತನು ನತ್ತದ್ದು ಒಂದೇ ನಾಲಿ, ಅದು ಹಾಪದ ಹಾಆಗಿ; ಆತನು ಜೀವಿಸುವದು ದೇವಲಿಗಾಗಿಯೇ ಅದೇ ಪ್ರಕಾರ ನಿಷ್ಟ ನಕ ನಿಮ್ಮನ್ನು ಶ್ರೀಸ್ತ ಯೇಂನುಬಿನ ಬಕ್ಷಿಂದ ಹಾಪದ ಹಾಆಗಿ ಸತ್ತಪರೂ ದೇವಲಿಗಾಗಿ ಜೀವಿಸುವವರೂ ಎಂದು ಎಂಬೆಂದು (ರೋಮಾಸ್ತುರ 6:3-11).

ಹಶ್ವಾತ್ಮಾತ ಹಟ್ಟ ಮನುಷ್ಯನು ದೀಕ್ಷಾನಾಷ್ಟನದ ಮೂಲಕ, ಶ್ರೀಸ್ತನನ್ನು ಅಲಯಲು ಆರಂಜಿಸುವನು - ಅದು ಹಯಣದ ಅಂತರ್ವಲ್ಲ, ಯೇಂನು ಹೇಳಿದ್ದು, “ನನ್ನ ಹಿಂದೆ ಬಾಯವನು, ತನ್ನನು ತಾನು ನಿರಾಕರಿಸಿ, ತನ್ನ ಶಿಲುಬೆಯನ್ನು ತತ್ತ ನಿತ್ಯವು ಹೊತ್ತುತ್ತೊಂಡು ನಷ್ಟನ್ನು ಹಿಂಬಾಳನಾ” (ಲಾಕ 9:23; ಒತ್ತಿ ಹೇಳಿದ್ದು ನಷ್ಟದು).

### ಮುರಿನ ಜೀವಿತದಲ್ಲಿ ಶ್ರೀಸ್ತನನ್ನು ಅರಿಯುವುದು

ಶ್ರೀಸ್ತನನ್ನು ಅನುಸರಿಸಲು ಪೂರ್ವಣವಾಗಿ ನಷ್ಟನ್ನು ಅಹಿಂಸಿದ್ದರೂ, ಈ ಜೀವಿತದಲ್ಲಿ ಆತನನ್ನು ಪೂರ್ವಣವಾಗಿ ಅಲಯಿಬಹುದೇ? ಇಲ್ಲ ಹೊಲನು ಈ ವಿಷಯವನ್ನು ಅಲಿಟವನಾಗಿ, ಪರಲೋಕದಲ್ಲಿ ಯೇಂನುಬಿನೊಂದಿಗೆ ಹಾಸಿಸುವ ಬಯಕೆಯನ್ನು ಹೊಂದಿದ್ದನು. 3:11ರಲ್ಲ ಈ ನಾಷ್ಟಿಯನ್ನು ಹೊಂದಿದ್ದನು: “ನತ್ತಪರಲ್ಲ ಕೆಲವರಿಗೆ ಆಗುವ ಪುನರುತ್ಥಾನವು ನನಗೆ ಒದಗಿ ಬಂದಿತು.”

“ಪುನರುತ್ಥಾನದ” ಅನುವಾದವು ಅನಾಮಾನ್ಯವಾಗಿದೆ, ಈ ಭಾಗದಲ್ಲಿ ಮಾತ್ರ ಇದನ್ನು ಗರಮಿನುತ್ತೇವೆ ರೀಕ್ರೆನ ಜೋಡಿಪದವಾಗಿದ್ದ “ಪುನರುತ್ಥಾನ” ಎಂಬ ಹಡಕ್ಕೆ ನಾಮಾನ್ಯ ಹದವನ್ನು ಬಳಸಲಾಗಿದೆ (anastasis) “ಹೊರಗೆ” ಅಥಾವ “ಹೊರದೆ ಇರುವದು” (ek) “ಮರಣ” ಹದಕ್ಕೂ ಹೊಲನು (ek) ಎಂಬ ಹದವನ್ನು ಬಳಸಿದನು. ಅಪ್ರೌಂತುಲನು ಅಕ್ಷರಃ ಮಾತನಾಡಿ “ಪುನರುತ್ಥಾನದ ಹೊರಗೆ, ಮರಣದ ಹೊರಗೆ” ಎಂದನು. ಇಂದಿಣಿ ಭಾಷೆಯಲ್ಲ ಇದು ಅರ್ಥಿತಯದ ಹದವಾಗಿದೆ, ಪುನಾರಾವರ್ತನೆಯ ಹದಗಳು, ರೀಕ್ರೆನ ಭಾಷೆಯಲ್ಲ ಒತ್ತಿ ಹೇಳಲಾಗಿದೆ. ನತ್ತಪರಿಗಾರುವ ಪುನರುತ್ಥಾನವನ್ನು ಹೊಲನು ಬಯಸಿದನೆಂದು ಒತ್ತಿ ಹೇಳಲಾಗಿದೆ (“ಅದರ ಹೊರತು”) ಅಥಾವ “ಅದರ ಹೊರಗೆ”).

ಯೇಂನು ನಾವುಾನ್ಯವಾದ ಪುನರುತ್ಥಾನದ ಕುಲತು ಬೋಧಿಸಿದ್ದನು. “ಸಮಾದಿಗೆಂಳಿಲ್ಲಿರುವವರು ಆತನ ದ್ವಾರಿಯನ್ನು ಕೇಳಿ ಎಷ್ಟು ಹೊರಗೆ ಬರುವ ಕಾಲ ಬರುತ್ತದೆ ... ಒಳ್ಳೆದನ್ನು ಮಾಡಿದವರಿಗೆ ಜೀವಕಾಶಿ ಪುನರುತ್ಥಾನವಾಗುವದು; ಕೆಷ್ಟದನ್ನು ನಡಿಸಿದವರಿಗೆ ತಿಳಿದಿಗಾಗಿ ಪುನರುತ್ಥಾನವಾಗುವದು (ಯೋಹಾನ 5:28, 29; ಒತ್ತಿ ಹೇಳಿದ್ದು ನಷ್ಟದು). ಫಿಅಷ್ಟಿ 3:11ರಲ್ಲ ಒಳ್ಳೆದನ್ನು ಮಾಡಿದವರಿಗೆ ಉಂಟಾಗುವ ಪುನರುತ್ಥಾನದಲ್ಲಿ ಹಾಲುಗಾರನಾಗಲು ಹೊಲನು ಬಯಸಿದನು “ಕೆಷ್ಟದನ್ನು ಮಾಡಿ ನಾಷ್ಟಯ

ತೀರ್ಥಿಗೆ ಒಳಗಾಗುವ ಪುನರುತ್ಥಾನವನ್ನುಲ್ಲಿ.”

“ಪುನರುತ್ಥಾನದ ಜೀವಿತವು” ಅಧ್ಯಾತ್ಮಾವಾದ ಆಶೀರ್ವಾದದಗೆಕ್ಕನ್ನು ತರುತ್ತದೆ. ಎಲ್ಲಾ ಬಿಧಿ ವಾದ ಸಮಸ್ಯೆಗಳ ಹಲಹಾರವಾಗುತ್ತದೆ. ಎಲ್ಲಾವೂ ಸ್ವಾಸ್ಥವಾಗುತ್ತದೆ, ಮನುಷ್ಯನ ಸತ್ಯ ವಾದ (ಸೈಂಪಿಕ ಮತ್ತು ದೈಹಿಕ) ಯೋಜನೆಗಳ ನಿವಾರಣೆಯಾಗುತ್ತದೆ. ಎಲ್ಲಾ ತತ್ವಗಳು ನಿರ್ಂತರವಾಗಿ ಸಲಿಯಾಗುತ್ತದೆ.<sup>6</sup> ಕ್ರಿಸ್ತನನ್ನು ಪೂರ್ವವಾಗಿ, ಅಲಿಯುವುದೇ ಹೊಲನ ಅಧ್ಯಾತ್ಮಾವಾದ ಆಶೀರ್ವಾದವಾಗಿತ್ತು!

ವಜನ 11ಂದ ಮುಂದುವರಿಯುವ ಹೊದಲು, ಗ್ರಿಂಕ್ ಭಾಷೆಯ ವ್ಯಾಖ್ಯಾನವನ್ನೂ ನಾನು ನಿಮ್ಮ ನೇನಿಗೆ ತರುತ್ತೇನೆ. ವಜನ 10ಂದ 11ಕ್ಕೆ ಒಂದು ನಬಿಯಾದ ಮುಂದಾಡುವಿಕೆಯನ್ನು ಗಮನಿಸುತ್ತೇವೆ. “... ಆತನ ಘರಣಕ್ಕೆ ಸ್ವರೂಪನಾಗಿ, ಪುನರುತ್ಥಾನಗೊಳ್ಳುತ್ತೇನೆ...” (ಇತ್ತೀ ಹೇಳಿದ್ದು ನಿನ್ನದು). NASBಯಲ್ಲಿ ಇರುವಂತೆ, ಮೂಲ ವಾಕ್ಯದಲ್ಲಿ ಸ್ವಷ್ಟವಾಗಿರುವದಿಲ್ಲ,<sup>7</sup> ವ್ಯಾಖ್ಯಾನವು “ಒಂದು ಹೇಳಿ” ಎಂದು ಶ್ರಾರಂಭಿಸುತ್ತದೆ (ei) “ಹಾಗೆ” ಎಂಬ ಹದವನ್ನು “ಹೇಳಣ” somehow ಎಂದು. KJV ವಾಖ್ಯವು “ಒಂದು ಹೇಳಿ ಅವರ ಮೂಲಕ” NIVಯಲ್ಲಿ “ಇದಲಂದ ಹೇಳಣ” RSVಯಲ್ಲಿ “ಒಂದು ಹೇಳಿ ನಾಧ್ಯವಾದರೆ” ಎಂಬುದಾಗಿದೆ.

“ಒಂದು ಹೇಳಿ” “ಹೇಳಣ” ಮತ್ತು ನಾಧ್ಯವಾದರೆ ಎಂಬ ಹದಗಳು ಹೊಲನಿಲ್ಲ ಪುನರುತ್ಥಾನದ ಕುಲತ್ವ ಸಂದೇಹವಿತ್ತೋ ಎಂಬ ಅಂಶದಿಂದಿರುವರು. ಇತರೆ ವಾಕ್ಯಗಳಲ್ಲಿ ನೋಡುವರೆ, ಹೊಲನು ಈ ವಿಷಯದಲ್ಲಿ ಸಂದೇಹವಡಲಿಲ್ಲವೆಂದು ಸ್ವಷ್ಟವಾಗಿ ನೋಡುತ್ತೇವೆ (ನೋಡಿಲ 2 ತಿಂಡಿ 4:8). ಈ ಹೊದಲು ಅವನು ಘರಣ ಹೊಂದುವಾಗ “ಕ್ರಿಸ್ತನಿಗೆ ನೋಲಕೊಳ್ಳುವೆನು” ಎಂದು ತಿಂಡಿರುವನು (1:23). ಹಾಗಾದರೆ ಏಕೆ, “ಹೇಳಣ” ಎಂಬ ಹದವನ್ನು ಹೊಲನು ಉತ್ತರಿಸಿಸಿದನು? ಹೊಲನು ಇಲ್ಲ ದಿನಂತೆಯನ್ನು ತೋರಿಸಿದನು ಎಂದು ಹಲವರು ತಿಂಡಿರು - ಇಲ್ಲ ಅವನು ತನ್ನ ಸ್ವಂತ ನಾಧನಿಗಳಿಂದ ರಕ್ಷಣೆಹೊಂದುವದಿಲ್ಲ ಎಂದು ತಿಂಡಿರುವನು. ಅದರಲ್ಲಿ ಯಾವುದೇ ಸಂದೇಹವಿಲ್ಲ. ಕರ್ತನ ಕೃಷೀಯಂದ ಮಾತ್ರ ರಕ್ಷಣೆ ಎಂದು ತಿಂಡಿರುವನು. ಹೇಳುವುದು ನಹ ಈ ವಿಷಯವನ್ನು ನಾಭಿತು ಹಡಿಸಿರುವನು “ಸೀತೆವಂತನೇ ರಕ್ಷಣೆ ಹೊಂದುವದು ಕಷ್ಟವಾದರೆ ಭಕ್ತಿ ಹೀನನೂ ಹಾಹಿಷ್ಯನೂ ನಿಲ್ಲುವುದು ಹೇಗೆ?” (1 ಹೇಳಿ 4:18).

ಇದನ್ನು ಅಂತ್ಯಗೊಳಿಸುವ ಹೊದಲು, ಅದರ ಮುಖ್ಯ ತಾತ್ಪರ್ಯವನ್ನು ಹಿಂತಿರುಗಿ ನೋಡುತ್ತಾಂ: ಕ್ರಿಸ್ತನನ್ನು ಅಲಿಯಬೆಕೆಂದು ಹೊಲನು ಬಯಸಿದನು. ನಿಮ್ಮ ಜೀವಿತದಲ್ಲಿ ನಹ ಈ ವಿಷಯವು ಶ್ರಮುವಾಗಿರಬೇಕು: ದೇವರು ಕಳುಹಿಸಿರುವ ಕ್ರಿಸ್ತನನ್ನು ಮತ್ತು ದೇವರನ್ನು ಅಲಿಯಿಸುವ ನಿತ್ಯ ಜೀವವಾಗಿದೆ ಎಂಬುದು ಹೊಲನ ವ್ಯಾಖ್ಯಾನವಾಗಿದೆ (ನೋಡಿಲ ಯೋಹಾನ 17:3).

### ಬಿಷಪೂನಕ್ಕಾಗಿ ಕಾಯುವುದು (3:12-14)

ಹಾತಪು ನಿಮ್ಮನ್ನು ವಿಷಯದ ಹ್ಯಾದಯ ಭಾಗಕ್ಕೆ ತರುತ್ತದೆ:

ಇತ್ತರೆಂಬೆಗೆ ನಾನು ಜರುದನ್ನು ಹಡಕೊಂಡು ಸಿಂಧಿಗೆ ಬಂದವನೆಂದು ಹೇಳುವದಿಲ್ಲ; ನಾನು ಯಾವದನ್ನು ಹೊಂದುವದಕ್ಕಾಗಿ ಕ್ರಿಸ್ತ ಯೇನು ನಿನ್ನನ್ನು ಹಿಡಿದುಕೊಂಡೆನೋ ಅದನ್ನು ಹಿಡಿದುಕೊಳ್ಳುವದಕೊನ್ನರ್ಥ ಓಡುತ್ತಾ ಇದ್ದೇನೆ. ನಹೊಂದರೇ, ನಾನೆಂತೂ ಹಿಡಿದುಕೊಂಡವನೆಂದು ನಿನ್ನನ್ನು ಈ ವರ್ಗನೂ ಎಷ್ಟಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಜಟ್ಟು ಮುಂದಿನಪುರಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕ ವಾಗಿ ನಿಮ್ಮನ್ನು ಹೇಳಲಕ್ಕೆ ಕರೆದು ನಿಮ್ಮ ಮುಂದೆ ಇಟ್ಟರುವ ಜರುದನ್ನು

ನುಳಮಾಡಿಕೊಂಡು ಬಿಡುತ್ತಾ ಇದ್ದೇನೆ (ಪಜನಗಳ 12-14).

ಈ ವಾಕ್ಯಗಳಲ್ಲಿ ಅರಂಭದ ಹಾರಗಳು ಇರುತ್ತದೆ. ಇದರಲ್ಲಿ ಹೌಲನ “ಒಂದೇ ಒಂದು” ಎಂಬ ಸಂಗತಿ ಅಡಕವಾಗಿದೆ: ಆದರಲ್ಲಿ ಜೀವಿತದ ಇತರೆ ವಿಷಯಗಳಾದ ಕಳೆದ ಕಾಲದ ಪರ್ವಮಾನಕಾಲದ ಹಾಗು ಭವಿಷ್ಯತ್ ಕಾಲದ ವಿಷಯಗಳು ಅಡಕವಾಗಿವೆ.

### ಪರ್ವಮಾನದ ವಿಷಯಗಳಿಗೆ: ನಿನಯವು ಅವಶ್ಯಾಗಿದೆ!

ಅವನು ಯೊಹಾದ್ವಾಗಿರುವಾಗ ಇದ್ದ ಜೀವಿತದ ಕುಲತು ಬರೆದಿರುವನು (ಪಜನಗಳು 4-6) ಕರ್ತವೀಗಾಗಿ ಅವನು ಮಾಡಿದ ತ್ಯಾಗದ ವಿಷಯವನ್ನು ತಿಳಿಸಿದನು (ಪಜನಗಳು 7, 8). ಇಲ್ಲಿ ಹೌಲನು ಹಲವೂರಣತೆಯ ಬಗ್ಗೆ ಮಾತನಾಡುತ್ತಿರುವನು ಎಂಬುದಾಗಿ ಕೆಲವರ ಅಜಿತ್ತಾಯಿವಿರಬಹುದು. ಆದುದಲಿಂದ ಹೌಲನು, “ನಾನು ಸಿದ್ಧಿಗೆ ಬಂದವನೆಂದು ಹೇಳುವದಿಲ್ಲ” (ಪಜನ 12:೧). NASBಯಲ್ಲಿ ಈ ಪದವು ಓರೆ ಅಕ್ಷರವಾಗಿದೆ, ಅನುವಾದಕರು ಇದನ್ನು ನೇಲಸಿದರು ಎಂಬ ಸಂಶಯಿಸಿದೆ. ಅಕ್ಷರಶಃ ಹೌಲನು ಹೇಳಿದ್ದೇನೆಂದರೆ, “ನಾನು ಈಗಾಗಲೇ ಸಿದ್ಧಿಗೆ ಬಂದವನೆಂದು ಹೇಳುತ್ತಿರುವದಿಲ್ಲ.” ಸಿದ್ಧಿ ಅಂದರೆ ಏನು? ಅದು ಪಜನ 12ನ್ನು 11ರೊಂದಿಗೆ ನೇಲಸುವಂಥದ್ವಾಗಿದೆ. ಹೌಲನು ಇನ್ನು ಪುನರುತ್ತಾನ ಹೊಂದಿರುವದಿಲ್ಲ ಎಂಬ ನೂತನನೇ ಇದೆ (ನೂಡಿಲ 2 ತಿಮೋಥಿ 2:18). ಹಾಗೂ, ಹೌಲನೆ ಎಲ್ಲಾ ಹೇಳಕೆಯಾಗಿರೆ, ಪಜನ 12ನ್ನು ನೇಲಸುಪುಂಡಾದರೆ, ಪುನರುತ್ತಾನದ ಸಮಯದಲ್ಲಿ ಉಂಟಾಗಬಹುದಾದ ಪೂರಣ ಸಿದ್ಧಿಯನ್ನು ತಾನು ಹೊಂದಿರುವದಿಲ್ಲ ಎಂದು ಹೇಳುತ್ತಿರುವಬಹುದು.

ಹೌಲನು ಮುಂದುವರಲಸಿ, “... ಸಿದ್ಧಿಗೆ ಬಂದವನೆಂದು ಹೇಳುವುದಾದರೆ” ಗ್ರಿಕ್‌ನ ಮೂಲ ಪದವು “ಹಲವೂರಣತೆ” ಎಂದು ಅನುವಾದಿಸುತ್ತದೆ. ಟಿಲೋನ್ ಅಂದರೆ, “ಅಂತ್ಯ.” ಆ ಹಲವೂರಣತೆಯು ತನ್ನ ಅಂತ್ಯವನ್ನು ನೇಲಸುತ್ತದೆ ಎಂಬುದಾಗಿ ಚುತ್ತು ತನ್ನ ಉದ್ದೇಶವನ್ನು ನಾಧಿಸಿರುತ್ತದೆ ಎಂಬುದಾಗಿ.<sup>೫</sup> ಹೌಲನು ಆ ಪದವನ್ನು ಏರಡು ಅರ್ಥದಲ್ಲಿ ಬಳಸಿರುವನು. ಪಜನ 12ರಲ್ಲಿ, “ಅವನು ಸಿದ್ಧಿಗೆ ಬರಲಿಲ್ಲ” ಎಂದು ಒಟ್ಟಿದನು. ಇದು ನಾಮಾನ್ಯವಾದ ಮಾತಾಗಿರುತ್ತದೆ. ಅದು ಕರ್ತವೀ ಅವನನ್ನು ಮರಣದಿಂದ ಎಜ್ವಸುವವರೆಗೆ ಸಿದ್ಧಿಗೆ ಬರುವದಿಲ್ಲ. ಪಜನ 13:೧ ಭಾಗದಲ್ಲಿ 12ನೇ ಪಜನವನ್ನು ತಿರುಗಿ ಒತ್ತಿ ಹೇಳಲಾಗಿದೆ, “ನಾನಂತರ ಹಿಡಿದುಕೊಂಡವನೆಂದು ನನ್ನನ್ನು ಕೆಂಪರೆಗೂ ಎಚ್ಚಿಸಿಕೊಳ್ಳುವದಿಲ್ಲ.” (ಗ್ರಿಕ್ ವಾಕ್ಯದಲ್ಲಿ “ನಾನು” ಮತ್ತು “ನನ್ನ” ಪಜನ 3:1ರಲ್ಲಿ ಒತ್ತಿ ಹೇಳಿದ ವಾಪಾವ್ಯಾನ ನೀಡಲಾಗಿದೆ.) ಹೌಲನು ಕರ್ತವೀ ಅವನಲ್ಲ ನಾಧಿಸಬೇಕೆಂದಿದ್ದ ಎಲ್ಲಾ ಕಾರ್ಯಗಳನ್ನು “ಇನ್ನೂ ಹಿಡಿದುಕೊಂಡಿರಾಲ್ಲ.”

ನಮಗೆ ಇಲ್ಲ ಒಂದು ಹಾರಬಿದೆ ಹೊನ್ ಒಂಡಬಡಿಕೆಯಲ್ಲ ಹೌಲನು ಶೈಕ್ಷಣಿಕಾದ ವ್ಯಕ್ತಿಯಾಗಿದ್ದನು. ಯೇಸುಕ್ರಿಸ್ತನ ನಂತರದ ವ್ಯಕ್ತಿಯಾಗಿದ್ದನು. ಅವನ ಪ್ರಯಾಣ ಮತ್ತು ತನಂಗಾದ ಕುಲತು ಅಲೋಚಿಸಿಲಿ. ಕರ್ತವೀನನ್ನು ಹೇಳಿರುತ್ತ ಹಡಿಸಿ, ಹೌಲನಂತೆ ಇನ್ನಾರು ಶ್ರಹಂಜದಲ್ಲಿ ಶ್ರಬಾವವನ್ನು ಜಿರಲಾಲ್ಲ. ಆದಾಗ್ಯಾ ಹೌಲನು ತನ್ನ ಆತ್ಮಿಯ ಜೀವಿತದಲ್ಲಿ ಸಿದ್ಧಿಗೆ ಬಂದವನೆಂದು ಎಷೆನಲ್ಲ. “ಹೌಲನು ಸಿದ್ಧಿಗೆ ಬಂದವನೆಂದು” ಇಲ್ಲಿಯವ ನಾಪುಗಳು ನಿಕಿ ನೆನಸುವದಿಲ್ಲ ಅಷ್ಟೋತ್ತರಾನಾದ ಹೌಲನು “ಹಲವೂರಣತೆಯನ್ನು” ಹೊಂದದೆ ಇದ್ದರೆ, ನಾಪು ನಿಕಿ ಹೊಂದಲು ನಾಧ್ಯಬಿಲ್ಲ. ನಾಪು ದೃಢ ಜಿತ್ತುರಾಗಬೇಕಿದ್ದರೆ ನಾಪು ಯಾವ ಬಿಧಾದ ಅತ್ಯೇಕ ಮಾರ್ಗದಲ್ಲಿ ಇರುವೆಂದು ಯೋಚಿಸಬೇಕು - ನಾಪು ಎಲ್ಲಾಯವರೆಗೆ ಮತ್ತು ಎಷ್ಟು ದೂರ ಸಮಾಪ್ತಿಸಿರುವೆಂದು ಎಂದು ತಿಳಿಸಿಕೊಂಡು.

ನಮ್ಮ ಮರಣದವರೆಗೂ, ಅತ್ಯೇಯ ಜೀವಿತದಲ್ಲಿ ಮುಂದುವರಿಯಬೇಕೆಂದು ನಿತ್ಯವೇ

ದವು ನಂತರನ್ನು ನಿಂದಿತ್ತದೆ (ಎಕ್ಸೆನ್ 4:15; 2 ಹೇತುನ್ 3:18). ಮರಿದು ಬೆಳೆಯಿದನನ್ನು ನಿಷ್ಠಿಸಿದರೆ - ಅದು ನತ್ತಂತೆ ನಂತರಾಜ್ಯ ನಾಯಿಲಯದಿಂದ ನಿಪ್ಪತ್ತಿನಾದ 91 ಪಂಚದ ಒಳಪಾರ್ ಪಂಡಲ್ ಹೊಮ್ಮೆ (1841-1935)ರವರು ತತ್ವಜ್ಞಾನಿಯಾದ ಹೀಗೆಯೋರೆ ಕುಲತಾಗಿ, ಮೂಲ ಗ್ರಿಕ್ ಭಾಷೆಯ ಪ್ರಸ್ತರವನ್ನು ಓದುತ್ತಿದ್ದರು. ಅದನ್ನು “ವಿನ್ಯಾಸಿತ್ತಿರುವಿಲ್ಲ ಎಂಬ ಪ್ರಶ್ನೆಯನ್ನು ಅವರಿಗೆ ಕೇಳಿಲಾಗಿ “ನಾನು ನನ್ನ ಮನಸ್ಸನ್ನು ಜಿರ ಯೋಷ್ಟಿನದಲ್ಲಿ ಮತ್ತು ಶ್ರೀಯಾಶೀಲವನ್ನಾಗಿ” ಇಟ್ಟುಹೊಳ್ಳಲು ಓದುತ್ತಿರುವೆನು ಅಂದರು. ನಾವು ಭಾಲೋಕ ದಲ್ಲಿ ಮಣಿದಾಗ ನಾವು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಬೆಳೆಯಬೇಕೆಂದು ದೇವರು ಉದ್ದೇಶಿಸಿದ್ದನು. ನಾವು ಹೊನದಾಗಿ ಹಂಟುವಾಗ (ಯೋಹಾನ 3:3, 5). ಅತ್ಯೇಕ ವಾಗಿ ಬೆಳೆಯಬೇಕೆಂದು ಬಯಸಿದನು. ಹೆಚ್ಚಾಗಿ ಕಾಪಾಯವ ಕಾಯುಗಳನ್ನು ಮಾಡುವ ಮತ್ತು ಗುಲಂಗಾಧಿನಲ್ಲಿ ಅಭಿಪ್ರಾಯಾಗುವ ಹೆಚ್ಚಿನ ನಾಧೃತೆಗಳಿವೆ - ಪರ್ವಮಾನದ ವಿಷಯಗಳಿಗೆ ನಮಗೆ ವಿನಿಯಾಪು ಅಗತ್ಯವಿದೆ.

### ತತ್ತ್ವದ ಹೊಡಿ ತಾಲಕ್ಕೆ: ಹಾಡಕ್ಕಿರುವ ಅಗತ್ಯವಿದೆ!

ಅತ್ಯೇಕವಾಗಿ ವೀನಾಗಿರಬೇಕಿತ್ತು, ಅ ಲೀಟಿ ಹೊಲನು ಇರಲಿಲ್ಲ ಎಂಬುದಕ್ಕೆ ಕಾರಣ ಏನು? ಅದನ್ನು ಈ ಒಂದು ಲೀಟಿಯಲ್ಲಿ ನೋಡುತ್ತೇವೆ: “ಹಿಂದಿನ ನಂಗರಿಗಳನ್ನು ಮರೆತು ಜಣ್ಣ ಮುಂದೆ ಹೋಗಬೇಕು” (ಪಜನ್ 13:7). ಅತನ ತತ್ತ್ವದ ಜೀವಿತದಲ್ಲಿ ಕಲ್ಪಿತ್ತದ್ದ ದೇವರ ವಾಕ್ಯವನ್ನು ಮರೆತುಬಂಳಿಲ್ಲ, ದೇವರು ಅವನನ್ನು ಕೃಪೆಯಿಂದ ರಚಿಸಿದ ವಿಷಯವನ್ನು ಮರೆಯಲ್ಲ. ಜೀವಿತದಲ್ಲಿ ಕಲ್ಪತಂತ ವಿಷಯಗಳನ್ನು ಮರೆಯಲ್ಲ. ಅವುಗಳು ಕಷ್ಟಕರವಾದ ಹಾಗರಿಗಳಾಗಿದ್ದವು, ಅವುಗಳು ಅವನನ್ನು ಈ ಲೀಟಿಯಾಗಿ ಬೆಳೆಸಿದ್ದವು. ಅದರೆ ಹೊಲನು ವಿನನ್ನು ಮರೆತನು?

ತನ್ನ ಹಿಂದಿನ ಯಶಸ್ವಿಯನ್ನು ಮರೆತನು (ಪಜನಗಳ 4-6) ಅವನು ಯೆಹೂದ್ಯನಾಗಿರುವಾಗ ನಾಧಿಸಿದ ವಿಷಯಗಳ ಹಣಿಯನ್ನು ತೋಲಿಸಿರುವನು. ಕೈಸ್ತನಾದ ಮೇಲೆ ಅವನು ಮಾಡಿದ ತ್ಯಾಗವನ್ನು ತಿಳಿಸಿದ್ದನು (ಪಜನಗಳ 7, 8). ಅವನು ನೇರಾ ತ್ರಾಂತದ ಕುಲತು ಬರೆಯ ಬಹುದಿತ್ತ, ಅವನ ನಾಥನೆಗಳನ್ನೇ ತಿಳಿಸಬಹುದಿತ್ತ - ಅವುಗಳೆಲ್ಲವು ಅವನ ಹಿಂದೆ ಇತ್ತೇ ವಿನಿ: - ಅವುಗಳನ್ನು ತ್ರಿಪಾದಿನ ಅಲ್ಲ.

ದೇವರು ನಮಗೆ ಯಶಸ್ವಿಯನ್ನು ನಿಂದಿ, ಅಶಿವಂದಿಸಿದ್ದೇ ನಮ್ಮ ಹಿಂದಿನ ನಾಥನೆಗಳಲ್ಲಿ ನಾವು ತ್ಯಾಗಿರುತ್ತೇವೆ. ನಾಧಿನ್ ಸಭೀಗೆ ಒಂದು ಹೆಸರನ್ನು ನಿಂಡಿಲಾಗಿತ್ತು: “ನಾನು ಜೀವಿಸುವವನು” (ಒಳ್ಳೆಯ ಹೆಸರು) ಎಂಬುದಾಗಿ, ಅದರೆ ಯೀನು ಅದನ್ನು “ಮರಣ” ಎಂದು ನಾಜಿಸಿದನು (ಕ್ರಿಕಟನ್ 3:1). ಕೈಸ್ತರು ಈ ಲೀಟಿಯಾಗಿ ತಮ್ಮ ನಾಥನೆಗಳ ಕುಲತು ಬಿರುದನ್ನು ಹಡೆಯಿವರು.

ಹೊಲನು ತನ್ನ ಹಿಂದಿನ ನೋಲುಗಳನ್ನು ಮರೆತನು, ಅವನು ಯೆಹೂದ್ಯನಾಗಿರುವಾಗ ಮಾಡಿದ ಕೈಸ್ತಗಳಲ್ಲಿ ಕೈಸ್ತ ಸಭೀಯ ಹಿಂಂಸಕನು ಎಂದು ತಿಳಿಸಿರುವನು (ಥಿಲಪ್ಪಿ 3:6). ಈಗ ಕೈಸ್ತನಾಗಿ “ಹಲಹೂರಂತೆಯನ್ನು” ಇನ್ನೂ ಹಿಡಿದುಕೊಂಡಿರುವದಿಲ್ಲ ಎಂದು ತಿಳಿಸಿದನು (ಪಜನ 12). ಅವನು ಮಾಡಿರುವ ಅಧ್ಯಾತ್ಮ ಮಾಡದೆ ಇರುವ ಕುಲತಾಗಿ ಹೊಲನು ಪ್ರತಿಸಿಖಿಷ್ಟ ಹಲತಾಹ ಹಡಬಹುದಿತ್ತ (ಪಜನ 13). ಈ ಲೀಟಿಯಾಗಿ ತನ್ನ ನಮಯವನ್ನು ವೃಧಿ ಮಾಡಲಿಲ್ಲ, ಅವನು ಮಾನಸಾಂತರ ಹಟ್ಟು ದೇವರ ಮೇಲೆ ಭರವಸಿಟ್ಟು ತನ್ನ ತತ್ತ್ವದ ಹೊಳೆದ ನಂಗರಿಗಳನ್ನು ಹಿಂದಕ್ಕೆ ಹಾಕಿದನು.

ಅನೇಕರು ತಮ್ಮ ಪರ್ವಮಾನವನ್ನು ತತ್ತ್ವದ ಹೊಡಿ ವಿಷಯಗಳಿಂದ ನಾಶಹಡಿಸಿಕೊಳ್ಳುತ್ತಿರುವರು, ಅದುದಲಿಂದ ಅವರ ಭವಿಷ್ಯವನ್ನು ನಾಶಮಾಡಿ ಕೊಳ್ಳುತ್ತಿರುವರು. ಕೆಲವರು ತತ್ತ್ವದ ಹೊಡಿ ದಿವನಗಳ ಹಾಪವನ್ನು ನೆನಪುಮಾಡಿ

ಹಲಿತಾಪಹಡುತ್ತಿರುವರು. ನೀವು ಕಳೆದು ಹೊಳೆ ಕಾಲದಲ್ಲಿ ನೋಲುಹೊಗಿರುವವರೂ ಗಿಡ್ಡರೆ - ಅದಕ್ಕಾಗಿ ಆ ನೋಲಾಗಾಗಿ ಮಾನನಾಂತರ ಹಣ್ಣು ದೇವರು ಅದನ್ನು ಕ್ಷಮಿಸುವಂತೆ ಬೇಡಿಕೊಳ್ಳಲಿ. ಮತ್ತು ಉತ್ತಮವಾಗಿ ಬೆಳೆಯವಂತೆ ಬೇಡಿಕೊಂಡು ಮುಂದೆ ನಾಗಿಲ. ಜಹಾನಿಯರ ಒಂದು ಒಗುಟು ಈ ಲಿತಿ ಇದೆ: “ಬೀಳು ನಾಲಿ ಬಿಡ್ಡರು, ಎಂಟನೆಯನಾಲ ನಿಂತುಕೊಲಾ!” ಜನಲಂದ ಅನುಭವಿಸಿದ ಹಿಂಸೆಗಾಗಿ ತೆಲವರು ಹಲಿತಾಪಹಡುತ್ತಿರುವರು. ಅವರು ಮಾಡಿದ ಕ್ರಿಯೆಗಳಿಗೆ ನಿಮ್ಮ ಹೃದಯದಲ್ಲಿ ಸ್ಥಳವರ್ಕಾಶ ಮಾಡುವುದಾದರೆ, ಆ ವ್ಯಕ್ತಿಯು ನಿನ್ನ ಮೇಲೆ ಆಡಜತ ನಡೆಸುವದಕ್ಕೆ ನೀವು ಅವಕಾಶ ಮಾಡಿಕೊಡುವವರಾಗಿರುವಿಲ. ನಿಮ್ಮ ಜೀವಿತವನ್ನು ಹಿಂದಕ್ಕೆ ಹಡೆಯಿಲ. ನಿಮಗೆ ಅನಾಪಶ್ಯವಾಗಿ ತೊಂದರೆ ನೀಡಿದ ವ್ಯಕ್ತಿಯ ಕುಲತು ಒಳ್ಳೆಯ ಮನೋಭಾವವನ್ನು ಹೊಂದಲು ಕರೆನಲ್ಲ ಬೇಡಿಕೊಳ್ಳಲಿ, ನಂತರ ಜೀವನದಲ್ಲಿ ಮುಂದುವರಲಿಲ. ಅನೇಕರು ತಮ್ಮ ಹಿಂದಿನ ಜೀವಿತಕ್ಕ ಹಿಂದಿರುಗಲು ಯಶ್ವಿಸುವವರಾಗಿದ್ದಾರೆ. ಅಂತವಲಿಗೆ ಯೇಸುವಿನ ಎಜ್ಲಿಕೆ ಏನೆಂದರೆ: “ಯಾವನಾದರೂ, ನೇರಿಗಾನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಷಪನಲ್ಲವೆಂದು ಹೇಳಿದನು” (ಲಾಕ 9:62).

ನಾವು ಇನ್ನು ಮುಂದಕ್ಕೆ ಹೊಳೆಗುವದಕ್ಕಿಂತ ಚೊಡಲು, “ಹಿಂದಿನದನ್ನು ಮರೆಯುವುದು” ಎಂಬ ಹೊಲನ ಹೇಳಿಕೆಯ ಅರ್ಥವೇನೀ? ಎಂದು ನಾವು ತಿಳಿಯಬೇಕು “ಅದನ್ನು ತನ್ನ ನೆನಹಿನಿಂದ ಅಜಸಿಜಟ್ಟನೇ? ದೇವರು ನಮ್ಮ ಹಾತವನ್ನು ಕ್ಷಮಿಸುವಾಗ, “ಅವನು ಅದನ್ನು ಎಂದಿಗೂ ನೆನಹಿಗೆ ತರುವದಿಲ್ಲ” (ನೋಡಿಲ ಇತ್ಯಾಯ 8:12; 10:17) ಎಂದು ನರ್ವಪೇಡವು ತಿಳಿಸುತ್ತದೆ; ಆದರೆ ಅವನ ನೆನಹಿನಿಂದ ಅದನ್ನು ಅಜಸಿಜಿಡುವನೇ? ಇಲ್ಲ, ಬಹಕ್ಕಿಷ್ಟು ಹಿಂದೆಯೇ, ಹಾತಗಳ ಕ್ಷಮಿಸಲ್ಪಟ್ಟಿತ್ತು ಎಂಬ ದೇವರ ಸಿದರ್ಚನಗಳಿವೆ. ದೇವರು ನಮ್ಮನ್ನು ಕ್ಷಮಿಸುವಾಗ, “ಅದನ್ನು ಎಂದಿಗೂ ತನ್ನ ನೆನಹಿಗೆ ತರುವದಿಲ್ಲ” ಅವುಗಳಿಗೆ ಅತನು ಲೇಕ್ಕ ಕೆಲೆಟುವದಿಲ್ಲ ಎಂಬ ಅರ್ಥವಾಗಿದೆ; ಅವುಗಳ ನಂಭಬಿನಲೇ ಇಲ್ಲ ಎಂಬ ತಾತ್ಪರ್ಯ. ಹೊಲನು ಅಪುರಗಳನ್ನು ತನ್ನ ಮನಸ್ಸಿನಿಂದ ಅಜನಲಲ್ಲ ಎಂಬುದು ನಹಜವಾದದ್ದೆ. ಯಾತಂದರೆ ಕಳೆದು ಹೊಳೆ ಬಿಷಯಗಳ ಕುಲತು ಪಜನ 13ರಲ್ಲ ಹೊಲನು ಮಾತನಾಡುತ್ತಿರುವನು, ನಂತರ ಅವನ ಅರ್ಥ?

- ಅವನು ಹಿಂದಿನದನ್ನು ನೆನಹಿಸಲಾಲ್ಲ.
- ಕಳೆದು ಹೊಳೆ ಬಿಷಯಗಳು ಅವನ ಯೋಜನೆಗಳ ಮೇಲೆ ಅಧಿಕಾರ ನಡೆನಿಲ್ಲ.
- ಕಳೆದು ಹೊಳೆ ಬಿಷಯಗಳು ಚರ್ಚಮಾನದಲ್ಲ ಅವನಿಗೆ ಆಡಜಣಿ ಮಾಡಲಾಲ್ಲ.

3:12-14ರವರೆಗೆ, ಓಟದ ಕುಲತಾದ ಉಳಿಯನ್ನು ಹೊಲನು ನೀಡಿರುವನು.<sup>9</sup> ಅವನ ಹಿಂದಿನ ಬಿಷಯಗಳನ್ನು ಮರೆತುಹೊಳೆ ಬಿಷಯದ ಕುಲತು, ಇಲ್ಲ ಎರಡು ಉಳಿಗೆಗಳನ್ನು ನೋಲಿಸುತ್ತಿರುವೆಂದೆ; ಹೊದಲನೆಯದಾಗಿ, ಓಟವದಕ್ಕೆ ಅಡ್ಡಿ ಮಾಡುವ ಭಾರವಾದ ನಂಗತಿಗಳನ್ನು ತೆಗೆದಿಟ್ಟು ಓಡುವೆನೆ (ಇತ್ಯಾಯ 12:1). ಹೊಲನು ಶೈಸ್ತ ಓಟವನ್ನು ಶಾರಂಭಿಸಿದ ನಂತರ ಅವನಲ್ಲಿದ್ದ ನತ್ತುಹೊಗಿದ್ದ ಹಳೆಯ ನಂಗತಿಗಳನ್ನು ತೆಗೆದಿಟ್ಟಿನು. ಎರಡನೆಯದಾಗಿ ಓಡುವವನು, ಮುಂದಿನ ಗುಲಿಯ ಮೇಲೆ ಗಮನವಸ್ತಿಟ್ಟು ಓಡಬೇಕೆ ಬಿನಿಃ ಹಳೆಯ ನಂಗತಿಗಳ ಮೇಲೆ ಗಮನ ಬಿಡಬಾರದು, ಓಟವವನು ಹಿಂದಕ್ಕೆ ನೋಡಿದರೆ ಮುಂದಿನ ಯಶಸ್ವಿ ಕಷ್ಟಕರವೇ ಅವನು ಗಮನವಸ್ತಿ ಅಲಂಕ್ಕಿ ಮಾಡಿದರೆ, ಅವನ ಎಡಬಿ ಜೀಳುವದಕ್ಕೆ ನಾಧ್ಯಬಿಡೆ. ಹೊಲನು ಮುಂದಿನದಲ್ಲಿ ಲಕ್ಷ್ಯವಿಟ್ಟಿನು.

ತುರಾತನ ರ್ಯಾಞ್ ಬೊಳಧಕನು, ತನ್ನ ದೃಢ ಜಿತ್ತನಾಗಿದ್ದ ಬಿದ್ಯಾರ್ಥಿಗೆ “ನೆನಹಿನ ಕುಲತು

ನಾನು ನಿನಗೆ ಬೇರೆಧಿನುವೆನು” ಎಂದು ಹೇಳಲು ಬಿದ್ಯಾರ್ಥಿಯ ತೆತ್ತಿಯಿಸಿ, “ನನಗೆ ಮರೆತು ಜಡಪದನ್ನು ಕರುತ್ತಿರುವುದನ್ನು!”<sup>10</sup> ನಾವು ನೆನೆತ್ತು ಮಾಡುವದನ್ನು - ನಾವು ಮರೆತು ಜಡಪಡೆವೆ. “ದೇವರೇ ಹಳೆಯದನ್ನು ಮರೆತು ವರ್ತಮಾನವನ್ನು ಜಿಬಿನಲು ಸಹಾಯಿಸು ಎಂಬ ಶ್ರಾಧನೆಯನ್ನು ನಾವು ಮಾಡಬೇಕು.”

### ವರ್ತಮಾನ ಕಾಲಕ್ಕೆ - ಅಭಿವೃದ್ಧಿಯ ಅಗತ್ಯವಿದೆ!

ಕೆಲವರು ತಮ್ಮ ಹಿಂದಿನ ಜೀವಿತವನ್ನು ನೆನ್ನಲ್ಲಿ ಮಾಡುವಾಗ ಅದರ ಸಿಬಿತ್ತ ಧೈಯಗೊಳ್ಳುತ್ತಾರೆ - ಆದರೆ ಹೊಲನು ಹಾಗಿರಲಿಲ್ಲ “ಆದರೆ ಒಂದು ನಾನು ಹಿಂದಿನ ಸಂಗತಿಗಳನ್ನು ಮರೆತು ಜಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಮುಂದಾಗುತ್ತೇನೆ” (ವಜನ 13ಇ, ಸಿ: ಒತ್ತಿ ಹೇಳಿದ್ದು ನಷ್ಟುದು). ಹಿಂದಿನ ವಜನದ ವ್ಯಾಪಾರ ಉತ್ಪಯೋಗಿಸಿ: “ನಮ್ಮ ಮುಂದೆ ಇಟ್ಟಿರುವ ಜರುದನ್ನು ಗುಲಿಮಾಡಿಕೊಂಡು ಓಡುತ್ತಾ ಇದ್ದೇನೆ, ಅದನ್ನು ಕೀಣು ಯೇನುವಿನ ಮೂಲಕ ಮಾಡುತ್ತೇನೆ” (ವಜನ 12ಇ).

12 ಮತ್ತು 13ನೇ ವಜನಗಳಲ್ಲಿ ಹೊಲನ ಗುಲಿ ನಾಧನೆಯ ಬಗ್ಗೆ ಎರಡು ಹಡಗಳು ಬಿವರಿಸುತ್ತೇವೆ “ನಾನು ಓಡುತ್ತಾ ಇದ್ದೇನೆ” ಎಂಬುದನ್ನು ರೀಕ್ ಹದದಲ್ಲಿ ವಜನ 12ರಲ್ಲಿ “ದಯೋಹೋ” ಎಂದು ವಜನ ರೆಳ್ಳಿ ಹೊಲನು ಸಭಿಯನ್ನು ಹಿಂಸಿಸಿದ ಕುಲಕು ಬಿವರಿಸುತ್ತದೆ. ಈ ಒಂದೇ ಉದ್ದೇಶದಿಂದ ಹೊಲನು ತನ್ನ ಗುಲಿಯನ್ನು ಹಿಂದಷ್ಟುತ್ತಿದ್ದನು ... ಅದನ್ನು “ಖಿಶ್ರಾಂತಿಯನ್ನು ಹಡೆಯಬೇ ಮಾಡುತ್ತಿದ್ದನು”<sup>11</sup> “ಮುಂದಿನವುಗಳನ್ನು” ಅಂದರೆ ವಜನ 13ರಲ್ಲಿ (GK.: epekeinomenos) ಅದರಫ್ರ, “ಮುಂದಕ್ಕೆ ಜಾಜು ಎಂಬುದಾಗಿರುತ್ತದೆ.” ಓಟಗಾರನು ಓಡುವಾಗ ಅವನ ಕಾಲನ ಮಾಂಸವಿಂಡಗಳು ಎಳೆಯಲ್ಪಡುತ್ತಾರೆ. ಆ ನೆಂಜಿತದಿಂದ ಅವನು ಓಟದಲ್ಲಿ ಗೆಲ್ಲಿಪವನಾಗಿರುತ್ತಾನೆ ಓಟದ ಅಂತರ್ದಲ್ಲಿರುವಂತಹ ಟೆಂಪನ್ನು ಮುಟ್ಟುವದಕ್ಕೆ ಓಟಗಾರರು ತಮ್ಮ ದೇಹನ್ನು ಭಾಗಿಸಿ ಓಡುತ್ತಾರೆ. ಬಹುಶಃ ನೀವು ನಹ ಅದನ್ನು ಗಮನಿಸಿರುವಿಲ. <sup>12</sup> ಹಲವಾರು ವರ್ಣಗಳಿಂದ ನಾಮಾಜಿಕಾದ ಗುಲಿಗಳನ್ನು ನಾಧಿನಲು ಜನರು ಯಾಕ್ಕಿಸಿರುವದನ್ನು ನಾನು ತಿಂದಿದ್ದೇನೆ. ಅವರು ತಿರಾಯಶಸ್ವಿಯನ್ನು ನಾಧಿನಲು ತಮ್ಮನ್ನು ತಾವೆ ಒತ್ತಾಯ ಪೂರ್ವಕವಾಗಿ ನೆಂಜಿದುಕೊಂಡಿರುತ್ತಾರೆ. ಇದೇ ವಿಧವಾಗಿ ಕೆಲವರು ಅಟ್ಟಿಕೆ ಗುಲಿಗಳನ್ನು ತಲುಪುವ ನಾಧನೆಯನ್ನು ಬಯಸುವವರಾಗಿರುತ್ತಾರೆ.

ಯಾವ ವಿಧವಾದ ಗುಲಿಯ ಕಡೆಗೆ ಹೊಲನ ತನ್ನನ್ನು ನೆಂಜಿದುಕೊಳ್ಳುತ್ತಿದ್ದನು? ಅವನು ಗುಲಿಯ ಒಂದು ಭಾಗವು ಈ ಜೀವಿತವನ್ನು ನಹ ಬಳಸಿಕೊಂಡಿತ್ತು. ವಜನ 12ರಲ್ಲಿ “ನಾನು ಯಾವುದನ್ನು ಹೊಂದುವದಕ್ಕಾಗಿ ಕೀಣು ಯೇನು ನನ್ನನ್ನು ಹಿಡುದುಕೊಂಡನೇಂಾ ಅದನ್ನು ಹಿಡಿದುಕೊಳ್ಳುವದಕ್ಕೆ ಓಡುತ್ತಾ ಇದ್ದೇನೆ” (ಒತ್ತಿ ಹೇಳಿದ್ದು ನಷ್ಟುದು). ಧಮನ್ನದ ಮಲಿಯಲ್ಲ ಹೊಲನಿಗೆ ಕ್ರಿಷ್ಟನು ಕಾವೀಕೊಂಡು ಅವನನ್ನು “ಹಿಡಿದುಕೊಂಡಿದ್ದನು” ಮತ್ತು ಒಬ್ಬ ತೆನಂಗಿಯನ್ನು ಕಳುಹಿಸಿ ಅವನಿಗೆ ದೀಕ್ಷಾನ್ಯಾಸ ಮಾಡಿಸಿ ಅವನು ಮಾಡಬೇಕಾದ ವಿಷಯವನ್ನು ಕರ್ತನು ತಿಂಬಿದ್ದನು. ಹೊಲನನ್ನು ಯೇನು “ಅನ್ಯಲಿಗೆ” ಅಪ್ರೋನ್ತಲನನ್ನಾಗಿ ಕಳುಹಿಸಿದ್ದನು. ... ಅವರ ಕಣ್ಣಗಳನ್ನು ತೆರೆದ ಕತ್ತಲಾನಿಂದ ಬೆಂಕಿಗೆ ಬರುವದಕ್ಕೂ ಮತ್ತು “ಸ್ನೇಹಾನನ ಆಡಳಿತದಿಂದ ಹೊರಗೆ ಬಾಯಿವದಕ್ಕೂ” ಕಳುಹಿಸಿದನು (ಅಪ್ರೋನ್ತಲರ ಕೃತ್ಯಗಳು 26:17, 18ಎ; ಅಪ್ರೋನ್ತಲರ ಕೃತ್ಯಗಳ 9:15, 16; 22:15; ರೋಮಾಪುರ 11:13; 1 ತಿಮೋಥ 2:7). ಅವನು ಯಾವ ಉದ್ದೇಶಕ್ಕಾಗಿ “ಹಿಡಿಯಲ್ಪಟ್ಟದನೇಂಾ” ಅದನ್ನು ತಾನು “ಹಿಡಿದಿದ್ದನು” ಅಂದರೆ ದೇವರು ಅವನಿಗೆ ಅನುರೂಪಿಸಿದ್ದಂತ ಸೇವೆಯನ್ನು ನೆರವೇಳಿಸುವದು ಎಂದು ಅಧಿಕಾರಿದೆ. ದೇವರ ಉದ್ದೇಶವೇ ಅತನ ಜೀವಿತಕ್ಕೆ ಕಾರಣವಾಯತು.

ಈ ಹಾರದಲ್ಲಿ: ದೇವದಲನೆಯದಾಗಿ ಕರ್ತನು ಅವನನ್ನು “ಹಿಡಿಯುವದಕ್ಕೆ” ಮುಂದಾದನು. ಯೇನು ಹೊಲನ ನಾನ್ನತಂತ್ರಕ್ಕೆ ಅಡ್ಡಿಹಡಿನಲಿಲ್ಲ - ಕೀಣು ನಮ್ಮಾಲ್ಲಿ

ಕಾರ್ಯ ಸಿವೆಗಿನಲು ನಮ್ಮ ಅನುಮತಿಯನ್ನು ನಿರ್ದಿಷ್ಟವೇಂದು. ಅದರೆ ಕರ್ತನು ಹೊದಲ ಹೆಚ್ಚೆಯನ್ನು ತೆಗೆದುಕೊಂಡನು. ನಮ್ಮನ್ನು ಹಿಡಿಯುವದಕ್ಕೆ ಕರ್ತನು ಹೊದಲ ಹೆಚ್ಚೆಯನ್ನು ತೆಗೆದುಕೊಳ್ಳುವನು. ಹೊದಲನೆಯದಾಗಿ ನಾವು ಆತನನ್ನು ಹೀಗಿಸಿಲ್ಲ. ನಮ್ಮನ್ನು ಹೀಗಿತ್ತುಮಾಡಬೇಕೆಂದು ಕೇಳಿಲ್ಲ. ಅದರ ಬದಲಾಗಿ ಆತನು ನಮ್ಮನ್ನು ಹೊದಲ ಹೀಗಿಸಿದ್ದಲಿಂದ ನಾವು ಆತನನ್ನು ಹೀಗಿಸುತ್ತೇವೆ (1 ಯೋಹಾನ 4:19). ವಿಧೇಯತೆಯಲ್ಲ ನಮ್ಮ ಹೀಗಿಯನ್ನು ನಾವು ತೊಣಣಹಡಿಸಬೇ ಇದ್ದರೂ, ಕರ್ತನು ತನ್ನ ಮಗನನ್ನು ನಮಗೊಂಡುವಾಗಿ ಮರಣವನ್ನು ಅನುಭವಿಸುವದಕ್ಕೆ ಕಳುಹಿಸಿಲ್ಲ, ಅದರ ಬದಲಾಗಿ ನಾವು ದೇವರಿಗೆ ವೈಲಿಗಳಿಗಿಂದಾಗಿ ಶ್ರೀತ್ವನು ನಮಗೊಂಡುವಾಗಿ ರೂಪಕೊಟ್ಟನು (ರೋಮಾಪುರ 5:10). ದೇವರಿಗೆ ಸ್ತೋತ್ರ ಇದು ನಡ್ವಾದದ್ವಾಗಿದೆ!

ಹೊಲನ ಜೀವಿತಕ್ಕೆ ದೇವರು ಎರಡನೇಯ ಯೋಜನೆಯ ಹಾರವನ್ನು ತಿಳಿಸಿದನು. ಅದನ್ನು ಹೊಲನ ನೇರವೇಲನಲು ಬಯಸಿದನು. ನಮಗಾಗಿಯ ದೇವರು ಯೋಜನೆಗಳನ್ನು ಮಾಡಿರುವನು. ಅ ಯೋಜನೆಯ ಒಂದು ಭಾಗವು ನಾಮಾನ್ಯವಾದದ್ದು: ನಮ್ಮನ್ನು ರಕ್ಷಿಸಲು ಶ್ರೀತ್ವನು ನಮ್ಮನ್ನು “ಹಿಡಿದುಕೊಳ್ಳುವನು” ಇದು ದೇವರ ಯೋಜನೆಯ ಪ್ರಮುಖ ಭಾಗವಾಗಿರುತ್ತದೆ. ಅದರ ಎರಡನೇಯ ಭಾಗವು ವೈಯಕ್ತಿಕಕ್ಕೆ ಸಂಬಂಧಪಟ್ಟಿರುತ್ತದೆ. ರೋಮಾಪುರ 12, 1 ಕೊಲಂಧ 12, ಮತ್ತು ಇತರ ವಾಕ್ಯಗಳ ಪ್ರತಿಯೊಬ್ಬಿಸಿಗೂ ದೇವರ ಆರೋಜನೆಯಲ್ಲಿರುವ ಬಿಶೇಷ ಹೊಣಿಗಾರಿಕೆಯನ್ನು ಸೂಚಿಸುತ್ತದೆ.<sup>13</sup> ಪ್ರತಿಯೊಬ್ಬಿ ಶ್ರೀತ್ವನು ಆ ಬಿಶೇಷವಾದ ನೇವೆಯ ಕುಲತು ಸಿಧರಲಸಿ ಮತ್ತು ಆತನ ಬಲದಿಂದಲೇ ಅವುಗಳನ್ನು ನೇರವೇಲನಬೇಕು. ಹೊಲನ ಹಾಗೆ, ನಾವು ದೇವರ ಉದ್ದೇಶವನ್ನೇ ನಮ್ಮ ಜೀವಿಸುವ ಜಾಬಿತಕ್ಕೆ ಕಾರಣವನ್ನಾಗಿ ಮಾಡಿಕೊಳ್ಳಬೇಕು.

ಹೊಲನ ಗುಲ ನಾಥನೆಯ ಜಜೆಗೆ ನಾವು ಹಿಂದಿರುಗುವಾಗ ಅದರಲ್ಲಿ ಈ ಲೋಕದ ಉದ್ದೇಶಗಳ - ಅಡಕರೊಂಡಿತ್ತು ದೇವರ ಇಷ್ಟದಂತೆ ಈ ಲೋಕದಲ್ಲಿ ನಾವು ಜೀವಿಸುವದು - ಆದಾಗ್ಯಾ ಮುಂದಿನ ಜೀವಿತಕ್ಕೂ ಅನುಗುಣವಾಗುವಂತೆ ಜೀವಿಸುವದು. ಫಿಲಿಪ್ಪಿ 3ರಲ್ಲಿ ಹೊಲನು ಮುಂದುವರಿಸಿ, “ದೇವರ ಶ್ರೀತ್ವನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದಿಭ್ರಾಯವ ಇರುವನ್ನು ಗುಲಮಾಡಿಕೊಂಡು ಓಡುತ್ತಾ ಇದ್ದೇನೆ” (ಪಜನ 14). “ಓಡುತ್ತಾ ಇದ್ದೇನೆ” ಎಂಬ ರ್ಯಾಿಕ ಹದವು ಪಜನ 12: dioko ಎಂಬುದಾಗಿದೆ. “ಗುಲ” ಎಂಬುದು ಅದರ ಅನುವಾದ (skopos ಎಂಬ ಆಕಾರ) “ನೋಡುವದು” ಅಥವಾ “ದೃಷ್ಟಿಸುವದು” (skopeo) ಎಂಬ ನಾಮಹದದ ಅಧಿಕಾರಿ. ನಾವು “ಪೆಲೆನ್ಹೂಡ್ರೆ” (ದೂರದರ್ಶಕ) ಎಂಬ ಹದವನ್ನು ಉಪಯೋಗಿಸುತ್ತೇವೆ ಮತ್ತು “ಮೃಡ್ಯೂಲನ್ಹೂಡ್ರೆ” (ನೂಕ್ಕೆ - ದರ್ಶಕ) ಎಂದು ಉಪಯೋಗಿಸುತ್ತೇವೆ. Skopos ಎಂದರೆ “ದೃಷ್ಟಿಯನ್ನು ಇಡಬೇಕಾದ ಗುರುತು.”<sup>14</sup> ಹುನಿಸಿ, ಓಟಗಾರನು ಗುಲಯಿ ಕಡೆಗೆ ದೃಷ್ಟಿಯಡುವಂತೆ ಉಹಬೆಯನ್ನು ನಾವು ಮಾಡಿಕೊಳ್ಳುತ್ತೇವೆ (ರೋಹಿಲಿ ಇಜಯ 12:2).

ಹೇಗೂ, ಅಂತಿಮ ನಾಲನ್ನು ಮುಖ್ಯವದೇ ಅಂತ್ಯದ ಗುಲಯಾಗಿರುವದಿಲ್ಲ. ಅಲ್ಲ ಬಹುಮಾನವನ್ನು ಗೆಲ್ಲಿಂಬೇಕು. ಹೊಲನು ಗುಲಯ ಕಡೆಗೆ ಓಡುತ್ತಾ ಇದ್ದನು. “ಅದು ಹರಲೋಕದ ಕಡೆಯ ಬಹುಮಾನವಾಗಿದ್ದ ಶ್ರೀತ್ವ ಯೇಸುವಿನಲ್ಲ ನೇರುವದಿತ್ತು.” ಹದಕರ್ಗಳ ಈ ದಿವಸದ ಬಹುಮಾನವಾಗಿರುತ್ತದೆ: ಆದರೆ ಹೊಲನ ದಿವಸಗಳ ಓಟಗಾರಲಿಗೆ, ಶಿಂಪ್ರವಾಗಿ ಓಟಗಿಹೋಗುವ ಎಲೆಗಳಿಂದ ಮಾಡಿದ ಕಿಲೆಟವಾಗಿತ್ತು, ಓಟಗಿಹೋಗ ಬಹುಮಾಳನಕ್ಕಾಗಿ ಹೊಲನು ದೃಷ್ಟಿ ಇಟ್ಟಿದ್ದನು (1 ಕೊಲಂಧ 9:24, 25; 2 ಪಿಹಾಧಿ 4:7, 8; 1 ಹೆಚ್ತ 1:4). ಅದು “ದೇವರ ಉನ್ನತವಾದ ಕರೆ” ಎಂಬ ಬಹುಮಾನ ಎಂಬುದಾಗಿ ವಾಪಾವ್ಯಾಸಿಸಿದನು. ಸುವಾರ್ತೆಯ ಮೂಲಕ ದೇವರು ನಮ್ಮನ್ನು ಕರೆಯುತ್ತಾನೆ (2 ಥಿಸ್ಲೇಸಿಂಕ 2:14) ಮತ್ತು ಹರಲೋಕದಲ್ಲಿ ಜೀವಿಸುವದಕ್ಕೆ ನಮ್ಮನ್ನು ಅಹ್ವಾನಿಸುತ್ತಾನೆ (ನೋಡಿಲ ಪ್ರಕಟನೆ 21: 3, 4).

ಹರಲೋಕದ ಬಹುಮಾನದ ಬಗ್ಗೆ ಹೊಲನು ಬಿಶೇಷ ವಿವರಣೆಯನ್ನು ನೀಡಂತೆ ಹೋದರೂ ಈ ಕೆಂಪಂಡ ವ್ಯಾಖ್ಯಾನವನ್ನು ಗಮನಿಸಿಲಿ:

... ಇದ್ದಕ್ಕಿಡ್ಡ ಹಾಗೆ ವೇದನೆಯ ಹಾಗೂ ಪಲಶ್ಯಾಮದ ಮತ್ತು ತ್ಯಾಗದ ಲೋಕ ವಿಷಯಗಳ ಅಲ್ಲದಂತಾಗಿ ಹರಲೋಕದ ಮಹಿಮೆ ಕಾಣಿಸಿತು. ದೇವರ ವಾಕ್ಯದ ಜಿತ್ತಾವು ಮನಸ್ಸನ್ನು ತಂಜನ್ನಿತಿತ್ತು: “ದೇವರು ತನ್ನವರಿಗೆ ಭಳಾ ನಂಜಗಂತಾದಿ! ಅಳ್ಳ”; “ಜೀವರೆಂಬ ಜಯಮಾಲೆಯನ್ನು ನೀಡಿಯ ನಾಯಾಧಿಕರಿಯಾದ ಕರ್ತನು ನನಗೆ ಆ ದಿವನದಲ್ಲ ನೀಡುವನು”; “ನಾಶಿಕೋಣದಂತ ಮಹಿಮೆಯ ಶಿಲಬಟವನ್ನು” ಮುಖ್ಯ ಕುರುಬವನ್ನು ತನ್ನ ಸೇವಕರಿಗೆ ನೀಡಿ ಅವರು ಆತನನ್ನು ಆರಾಧಿಸುವಂತೆ ಅವಕಾಶಪಡ್ಣು ನೀಡುವನು. ಅವರು ಆತನ ಮುಖವನ್ನು ನೀಡಿ ಮತ್ತು ಆತನ ಹೆನರನ್ನು ತಮ್ಮ ಹಣೆಯ ಮೇಲೆ ಬರೆಸಿಕೊಳ್ಳಬರು: ರಕ್ತದಿಂದ ತೊಳಿಯಲ್ಪಟ್ಟಂತ ಸಿಲುವಂಗಿಯನ್ನು ಮತ್ತು ದೇವರ ನಿತ್ಯವಾದ ತುನ್ನತೆಯಿನ್ನು ಹೊಂದುವರು. ಇದರ ಜೊತೆಯಲ್ಲ “ಇಂತಹ ಕೇಳಲಲ್ಲ, ಕಣ್ಣ ನೊಡಲಾಗಿ, ಮನುಷ್ಯನ ಹೃದಯವು ರ್ಥಿಸಲಾರದಂತ ಕಾರ್ಯಗಳನ್ನು ದೇವರು ತನ್ನ ಶ್ರೀಯಲಿಗೆ ನೀಡುವನು.”<sup>15</sup>

ನಾನು ಮತ್ತು ನೀನು ಹರಲೋಕದ ಗುಲಿಯನ್ನೇ ಹೊಂದಿರಬೇಕು. ತೊಲೋನ್ನೆಯ ಕೈತ್ತಲಿಗೆ ಹೊಲನು ಬರೆಯುವಾಗ: “ನೀವು ದೀಕ್ಷಾನಾಳುನದಲ್ಲ ಕೈತ್ತನೊಂದಿಗೆ ಹೂಣಲ್ಪಟ್ಟದ್ದ ಲಂಡಲೇ ಆ ನುಸ್ತಿತಿಯನ್ನು ಹೊಂದಿದ್ದಿಲಿ. ಇದಲ್ಲದೆ ಆತನನ್ನು ನತ್ತುಪರೋಜಗಿಂದ ಎಜ್ಞಿಸಿದ ದೇವರು ನಾಮಧ್ಯಾದಲ್ಲ ನಂಜಿತೆಯಿಡುವದರ ಮೂಲಕ ಅದರಲ್ಲ ಆತನು ಕೂಡ ಎದ್ದು ಬಂದಿಲಿ” (ತೊಲೋನ್ನೇ 2:12). ನಂತರ, ಕೆಲವು ವಜನಗಳಾದ ಮೇಲೆ ಅವನು “ಆದಕಾರಣ ನೀವು ಕೈತ್ತನೊಂದಿಗೆ ಎಜ್ಞಾನಲ್ಪಟ್ಟಿರುವದಲಂದ ಮೇಲಾರುವವರುಗಳನ್ನೇ ಹುಡುತ್ತಿಲಿ. ಅಲ್ಲ ಕೈತ್ತನು ದೇವರ ಬಲಗಡೆಯಲ್ಲ ಅನನಾರೂಢನಾಗಿದ್ದಾನೆ. ಮೇಲಾರುವಂಥರುಗಳ ಮೇಲೆ ಮನಸ್ಸಿಡಿಲ. ಭಾ ನಂಬಂಧವಾದವರುಗಳ ಮೇಲೆ ಇಡಬೇಡಿಲ” (ತೊಲೋನ್ನೇ 3:1, 2; ಒತ್ತಿ ಹೇಳಿದ್ದು ನನ್ನದು).

### ಮನುಷ್ಯರ ಮೇಲೆ ವೃಷಿ ಇಡಿ (3:15, 16)

#### ಯಥಾರ್ಥವಾದ ಜಿಂತನೆ

ಹೊಲನು ತನ್ನ ಬಗ್ಗೆಯೂ ಮತ್ತು ತನ್ನ ಜೀವಿತದ ದೃಷ್ಟಿಕೋನದ ಬಗ್ಗೆ ಮಾತನಾಡಿದನು. ವಜನ 4ರಿಂದ 14ರ ವರೆಗೆ, ಅದನ್ನು ಏಕವರ್ಜನದಲ್ಲ (“ನಾನು,” “ನನಗೆ,” “ನನ್ನ,” “ನನಗಾಗಿ”) ಎಂದು ಪುನಃ ಪುನಃ - ಹನೆಂಬಂದು ನಾಲಿ ತಿಳಿಸಿರುವನು.<sup>16</sup> ಹೊಲನು ತನ್ನ ಘಡುಗರನ್ನು ಮರೆತೆದ್ದನು ಎಂಬ ಅರ್ಥದಲ್ಲ ವಜನ 15ರಲ್ಲ ಅವನು ಏಕವರ್ಜನದಿಂದ ಬಹುವರ್ಜನಕ್ಕೆ ತಕ್ಷಣ ಬದಲಾದನು: “ನಮ್ಮೆಲ್ಲ ತುಂಬಾರಾದರು ಇದೇ ಅಜಣ್ಯಾಯವುಷಪರಾಗಿ ರೋಣ” (ವಜನ 15ರಿ; ಒತ್ತಿ ಹೇಳಿದ್ದು ನನ್ನದು). ಫಿಉಪ್ಪಿಯವರ ಜೀವಿತದ ಬಗ್ಗೆಯೂ ಹೊಲನು ತನ್ನ ದೃಷ್ಟಿಯನ್ನು ಕೇಂದ್ರಿಸಿದನು.

ವಜನ 12ರಲ್ಲ, ಹೊಲನು “ನಾನು ತುಂಬಾರಾಗಿರುವದಿಲ್ಲ” ಎಂದು ಹೇಳಿದ ಹದವು ಇತರಲಿಗೆ ಅಳ್ಳಬ್ಯಾಪನ್ನುಂಟು ಮಾಡಿರಬಹುದು, “ಇತ್ತುರೋಜಗೆ ನಾನು ... ಸಿದ್ಧಿಗೆ ಬಂದನೆಂದು ಹೇಳುವದಿಲ್ಲ.” ಈ ಒಂದು ವ್ಯಾಖ್ಯಾನವು ನರಜೀವಾದ ವಿವರಣೆಯನ್ನು ಹೊಂದಿರುತ್ತದೆ: ಹದಗಳ ಉಪಯೋಗದ ಅವಲಂಬನೆಯ ಮೇಲೆ ಹದಗಳು ವಿಭಿಂದ ಅರ್ಥವನ್ನು ಹೊಂದಿರುತ್ತದೆ.<sup>17</sup> ವಜನ 12ರಲ್ಲ ಉಪಯೋಗಿಸಿರುವ ಹದದಾರ, “ಸಿದ್ಧಿಗೆ” ಎಂಬುದು “ತಪ್ಪಲ್ಲದ” ಎಂಬ ಅರ್ಥವಾಗಿದೆ. ವಜನ 14ರಲ್ಲ ಜೀವಿತದಲ್ಲ ಹೊಂದಬಹುದಾದ

ತ್ರೈಣತೆಯ ಕುಲತು ತಿಳಿನುತ್ತದೆ. “ತ್ರೈಣತೆ” ಎಂಬ ಹಡವು (ನೋಡಿಲ 1 ಕೊಲಂಧ 14:20; ಇಜ್ಯಾಯ 5:14)ರಿಳ್ಳಿ ಒಂದು ಯೋಜನೆಯ ಅಂಶ ಎಂದು ತೋಲನುತ್ತದೆ. RSVಯಿಲ್ಲ “ಸಿದ್ಧಿ” ವಚನ 12 ಎಂಬ ಹದಕ್ಕೆ ಬದಲಾಗಿ ವಚನ 15ರ “ತ್ರೈಣತೆ” ಎಂಬ ಹಡವನ್ನು ಉಪಯೋಗಿಸಲಾಗಿದೆ. ಅರ್ಥ, ಹಾಲೋಮರ್ ಹೇಳಿದಂತೆ “ಹಡಗಳ ಉಪಯೋಗ ಗ್ರಂಥಾಲನ ದೃಷ್ಟಿಯಿಲ್ಲ ಉದ್ದೇಶ ಉಳ್ಳದ್ವಾಗಿರಬಹುದು: ನೀವು ಹಲಹಕ್ಕತೆಗೆ ಬಂದಿದ್ದರೆ, ನೀವು ಹಲಹಕ್ಕಾಣರಲ್ಲ ಎಂದು ತಿಳಿಯಬಿಲ ಒಂದು ಬೇಕೆ ಹಲಹಕ್ಕಾಣರಾಗಿದ್ದೆವೆಂದು ತಿಳಿದರೆ: ನೀವಿನ್ನು ಹಲಹಕ್ಕತೆಗೆ ಬಂದಿರುವದಿಲ್ಲ.”<sup>18</sup>

### ನೌಮ್ಯವಾದ ತಿಳ್ಳು ಖಾಸ

ಹಲಹಕ್ಕತೆಗೆ ಬಂದ ಕೈತ್ತರು, ಹೊಲನ ಬರವಟಿಗೆಗಳನ್ನು ಒಪ್ಪಿಕೊಳ್ಳುವರು ಎಂದು ಬಯಸಿದನು. ಆದರೆ ಇಂತಹ ಬಿಷಯಕ್ಕೆ ಅವರಿಲ್ಲ ಅನೇಕರು ಆತ್ಮೀಕ ಅಭವ್ಯಾದಿಯ ಹಂತವನ್ನು ಇನ್ನೂ ಹೊಂದಿರಲಿಲ್ಲ (ನೋಡಿಲ 1 ಕೊಲಂಧ 3:1). ದೇವರ ವಾಕ್ಯವನ್ನು ಸಲಿಯಾಗಿ ತಿಳಿಯದ ಇರುವುದೇ, ಆತ್ಮೀಕ ಅಭವ್ಯಾದಿಗೆ ಅಡಜಣಿಯಾಗಿರುತ್ತದೆ. ವಚನ 15ರಿಳ್ಳಿ ಹೊಲನು ತ್ರೈಣದಕ್ತಲ್ಲದ ಮಾತನ್ನು ತಿಳಿಸಿ: “ನಂಬುಲ್ಲಿ ತ್ರೈಣರಾದವರು ಇದೇ ಅಭಿಖಾಯಪ್ರಶ್ನಪರಾಗಿರೋಣ. ಯಾವದಾದರು ಒಂದು ಬಿಷಯದಲ್ಲಿ ನೀವು ಬೇಕೆ ಅಭಿಖಾಯಪ್ರಶ್ನಪರಾಗಿದ್ದರೆ ಅದನ್ನು ದೇವರು ನಿಮಗೆ ತೋಲಸಿಕೊಡುವನು!” ಒಂದು ಅಂಶವನ್ನು ನ್ನಷ್ಟಮಾಡುವದಕ್ಕಾಗಿ ದೇವ ಸಂಜೀವಕರು ಕೆಲವು ನಾಲ್ಕಿ ಬುಝುಮಾತನ್ನು ಬಳಸುವರು (ನೋಡಿಲ 1 ಅರಸು 18:27), ಆದರೆ ಅಂತ ಯೋಜನೆಯನ್ನು ಹೊಲನು ಇಲ್ಲ ಉಪಯೋಗಿಸಿಕೊಂಡಿರುವದಿಲ್ಲ.

ದೇವರು ಚೆಯತ್ತಿಕವಾಗಿ ಹೇಗೆ ತನ್ನ ಪ್ರತಿಭಾವನೆಯನ್ನು ನೀಡುವನು ಎಂದು ಹೊಲನು ಬಯಸಲಾಗಿ ನಾಗ್ಯಯಿತೆಣಿನ ದಿನದಂದು, ಈ ಬಿಷಯಗಳ ನಕ್ಕಿಲ್ಲ ಪ್ರತಿಭಾಗಾಗುವದೆಂದು ಹೊಲನು ತನ್ನ ಮನಸ್ಸಿನಲ್ಲಿ ತಿಳಿದ್ದನು. ಅದ್ವಿತೀಗಳ ನೆರವೆಯವಂಧ ದಿವಸಗಳಲ್ಲ ಫೀಅಪ್ಪಿ ಪ್ರತ್ಯಕ್ಷಪ್ರ ಬರೆಯಲ್ಪದ್ಧರಿಂದ ವೈಯತ್ತಿಕವಾಗಿ ಆಗುವ ಅದ್ವಿತೀಗಳ ಕುಲತು ಇಲ್ಲ ಹೊಲನು ಹೊನವಹಿಸಿರುವನು. ಅಧಿಕಾ ಇತರೆ ತ್ರೈಣರಾದ ದೇವ ನೇವಕರ ಮಾತನ್ನು ಇಲ್ಲ ಹೊಲನು ಉಪಯೋಗಿಸಿರಬಹುದು. ಫೀಅಪ್ಪಿಯವರಿಗೆ ತಾನು ತಿಳಿಸಿರುವ ವಾಕ್ಯಕ್ಕೆ ಬಿಂದು ವಾಗಿ ಯಾವುದೇ ಪ್ರತಿಭಾಗನ್ನು ಪ್ರತಿಭಾಗಾಗುವದಿಲ್ಲ ಎಂದು ಹೊಲನು ತಿಳಿದ್ದನು.

ಉಂಬಾಗಬಹುದಾದ ಇನ್ನುಮಾತದ ಬೋಧನೆಯ ಕುಲತು ಹೊಲನು ಇಲ್ಲ ತಿಳಿನುತ್ತಿರುವನು. ಹೊಲನು ಅಪ್ರೌಷ್ಟಲತನದ ಅಧಿಕಾರವನ್ನು ಒಂದು ಬೇಕೆ ನಾನು ಹೊಂದಿದ್ದರೆ ನನ್ನೊಂದಿಗೆ ಒಪ್ಪಿಕೊಳ್ಳಲು ನಿನಗೆ ಯಾವ ಅಧಿಕಾರವಿದೆ ಎಂದು? ಹೇಳುವಂಧ ಶೋಧನಿಗೆ ಒಳಗಾಗುತ್ತದೆ! ಯಾಕಂದರೆ ನಾನು ಅಪ್ರೌಷ್ಟಲನಾಗಿದ್ದೇನೆ, ಹೊಲನು ತನ್ನ ಅಪ್ರೌಷ್ಟಲನದ ಅಧಿಕಾರವನ್ನು ಜೀಲಾಯಸಿದನು (ನೋಡಿಲ 1 ಕೊಲಂಧ 14:37, 38; 1 ಧೀನಲೇಣನಿಂದ 2:13), ಆದರೆ ಆ ಅಧಿಕಾರವನ್ನು ಈ ಸಮಯದಲ್ಲ ಹೊಲನು ಬಳಸಲಾಗಿ, ಅವನು ನಾಮಾನ್ಯವಾಗಿ, ಕಾಲಾಂತರದಲ್ಲ ಅವರು ತಳಯುವರು ಅಂದನು.

### ನಾಮಾನ್ಯವಾದ ಅಷ್ಟನೆ

ಹೊಲನು ಒಂದು ಎಜ್ಜಲಿಕೆಯನ್ನು ನೀಡುವ ಮೂಲಕ ಈ ಭಾಗವನ್ನು ಅಂತ್ಯಗೊಳಿಸಿದ್ದಿರುವನು: “ಆದರೆ ನಾವು ಯಾವ ನೂತ್ರವನ್ನುಸಲಸಿ ಇಲ್ಲಿಯವರೆಗೆ ಬಂದೆಪೋ ಅದನ್ನೆ ಅನುಸರಿಸಿ ನಡೆಯೋಣ”<sup>19</sup> (ವಚನ 16). NASVಯಿಲ್ಲ “ನೂತ್ರ” ಎಂಬ ಹಡವು ಒಂದೇ ಹಡವಾಗಿದೆ. ಇದನ್ನು ಅನುವಾದಕರು ನೇಣಿಸಿರುವರು ಎಂಬುದಾಗಿದೆ. ನಾವು ಅದೇ ನೂತ್ರವನ್ನು ಹಿಡಿದುವರಾಗಿ ಮುಂದುವರಿಯೋಣ ಎಂದು ಹೊಲನು

ತಿಜಸಿರುವನು. KJVಯಲ್ಲ “ಅದೇ ನಿಯಮವೆಂದು,” “ಅರರಳ್ಲ ಜೀವಿಸೋಣ” ಎಂದು. ನ್ಯಾಜಯೋ ಎಂಬ ರ್ಯಾಕ್ ಹಡಪನ್ನು ಬಳಸಲಾಗಿದೆ. ಅದರ ಅಧ್ಯ “ನಾಆನಳ್ಲ” ಅಧ್ಯಾ ನಾಲಾಗಿ<sup>20</sup> ಎಂಬುದಾಗಿ ಇರುತ್ತದೆ. ಅದರ ಅಧ್ಯ ನಾವು “ಅದೇ ನಾಆನಳ್ಲ ನಾಗೋಣಣ” ಎಂಬುದಾಗಿರುತ್ತದೆ.<sup>21</sup> ಅಭ್ಯೋಸ್ತಲನ ಸಲಹೆಯನ್ನು ಒಂದು ನಾಮಾನ್ಯವಾದ ನಿಯಮ ವೆಂದು ತಿಜಯಬಹುದು: ಅದು ಆತ್ಮಿಕವಾಗಿ ಬಕ್ಯಮಾತ್ರಷ್ಟವರಾಗಿಲ - ದೇವರ ವಾಕ್ಯದ ನಾಮಾನ್ಯವಾದ ಅಧಿಕಾರವನ್ನು ನಾವು ಹೊಂದಿರಬೇಕು.

ಈ ಕ್ಷಿಣಿಲೆಯಲ್ಲ, ಹಾಗೂ, ಅವನ ಮಾತನ್ನು ಒಪ್ಪಡವಲಗೆ ಒಂದು ಸಲಹೆ ಇರುತ್ತದಣೆ. ಒಂದು ಸುಖಪ್ರವಾದ ಬೋಧನೆಯ, ಅವರನ್ನು ಜೈತನ್ಯಗೋಜನುವದಕ್ಕಾಗಿ ಒಂದು ವಿಹಾರಾಗಿತ್ತು: ಇನ್ನೊಂದು “ಬೀಳಕನ್ನು” ಅವರು ಸ್ವೀಕರಿಸುವ ಚೌಡಲು (ಬೋಧನೆ) ಅವರು “ಬೀಳಿನಲ್ಲೀ” ನಡೆಯಬೇಕಿತ್ತು (ಅದನ್ನು ಅವರು ಈಗಾಗಲೇ ಹಡೆದಿದ್ದರು). ವೈಯಕ್ತಿಕವಾಗಿ ಒಬ್ಬನು ತಾನು ಮಾಡಬೇಕಾದ ಕಾರ್ಯವನ್ನು ನಿರಾಕರಿಸಿದರೆ (ಯಾಕೋಬ 4:17) ಅವನು ಏನನ್ನು ಕಲಾಯಲು ನಾಧ್ಯವಿಲ್ಲ LB ತಜುಮೆಯಲ್ಲ 3:15ಇ, 16: “ದೇವರು ಇದನ್ನು ನಿಮಗೆ ನರಜಿಂಕಿಲಿ ತಿಜನುವನು ಎಂದು ನಂಜಿದ್ದನೆ. ಆದರೆ ನೀವು ಈಗಾಗಲೇ ಹೊಂದಿರುವ ನರ್ತಿವನ್ನು ಹಾಲನಬೇಕು” (ಬತ್ತಿ ಹೇಳಿದ್ದ ನನ್ನದು). ಯೀಂನು ಹೇಳಿದ್ದು, “ಆತನ ಜಿತ್ತದಂತೆ ನಡೆಯುವದಕ್ಕೆ ಯಾಾಲಗೆ ಮನಸ್ಸಿದೆಯೋ ಅವಲಗೆ ಆ ಬೋಧನೆಯ ನೆಯು ದೇವರಿಂದ ಬಂದದ್ದು ನಾನೇ ಕಳ್ಳಣಿ ಹೇಳಿದ್ದೇನೆ ಎಂದು ಗೊತ್ತಾನುವದು” (ಯೋಹಾನ 7:17; ಬತ್ತಿ ಹೇಳಿದ್ದ ನನ್ನದು). ಡೆಲ್ವಿಡ್ ಅಷೆನ್ಸ್‌ಬ್ರಾರವರಾಗು: “ಅದನ್ನು ದೇವರನ್ನು ಅಲಯುವ ಯಥಾರ್ಥವಾದ [ದೇವರಜಿತ್ತ] ಬಯಕೆ ಇರುವುದಾದರೆ, ಅದರಳ್ಲ ಯಾವುದೇ ಇಣ್ಣಿಯನ್ನು ಶ್ರಾಧಾನ್ಯತೆಯನ್ನು ಬಯಸಿದೆ, ದೇವರ ಜಿತ್ತವನ್ನೇ ಈಡೆಲನುವಂಥದ್ದಾಗಿದೆ.”<sup>22</sup>

### ಮತ್ತಾಯ

ಈ ಹಾರಿಗಳಲ್ಲ ಅನೇಕ ನರ್ತಾರ್ಥನ್ನು ಗಮನಿಸಿದ್ದೇವೆ, ಆದರೆ ಹೊಲಸಿಗಿದ್ದ “ಜೀವಿತದ ಉದ್ದೇಶವನ್ನು”<sup>23</sup> ನೀವು ಮರೆಯವಡಿಲ್ಲವೆಂದು ಫಿಷ್ಟಿ ಓರಳ್ಲ ತಿಜಿರುವುದು:

ನಹೋದರರೇ, ನಾನಂತರ ಹಿಡಿದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತ ಜಣ್ಣ ಮುಂದಿನವುಗಳನ್ನು ಹಿಡಿಯುವದಕ್ಕೆ ವರದಿಗೆಗೆಂದು ವಿಶ್ವಾಸಿತವಾಗಿ ದೇವರು ತೀಕ್ಷ್ಣನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಣಿರುವ ಜರುದನ್ನು ಗುಲಮಾಡಿಕೊಂಡು ಓಡುತ್ತಾ ಇದ್ದೇನೆ (ಪಜನಗಳ 13, 14).

ಇದನ್ನು ವೈಯಕ್ತಿಕಗೊಳಿಸಲು, ತ್ರೈಯೋಭ್ಯಾನು ಹೊಲನ ಈ ಮಾತುಗಳನ್ನು ಹೇಳಬಹುದು ...

- ಆತ್ಮಿಕವಾದ ಹಲಸ್ತಿತಿಯಲ್ಲ ಇರಬೇಕಾದ ಸ್ಥಿತಿಯಲ್ಲ ನಾನು ಇಲ್ಲದೆ ಇಂಥರೆ ನನ್ನನ್ನು ನಂಪೆಸು ಎಂದು ಹೇಳಬೇಕು.
- ತೀಕ್ಷ್ಣ ಜೀವಿತದಲ್ಲ ನಾನು ಮುಂದನಾಗಲೂ, ಹಲಹಕ್ಕತೆಗೆ ನಾಗಲು ನನ್ನನ್ನು ನಿಲಹಡಿಸು.
- ನನ್ನ ಜೀವಿತದ ದೃಷ್ಟಿಕೋನವನ್ನು ನಾರಾಗ ಮಾಡು: ತೀಕ್ಷ್ಣನ ಮೇಲೆ ಕೆಂದ್ರೀ ತಲನುವಂತೆ, ಮುಂದೆ ಇರುವ ಬಹುಮಾನದ ಮೇಲೆ, ನನ್ನ ತ್ರಯಾಂದಳ್ಲ ಸಂದಿನುವ ಜನರ ಮೇಲೆ ಹಲಹಕ್ಕತೆಗೆ ಬಂದಿರುವವರು ಹಾಗೂ ಬಾರದವರ ಮೇಲೆ ದೃಷ್ಟಿಯನ್ನು ಇಡುವ ನಂಬಾಲನ್ನು ಹೊಂದಿರುತ್ತೇವೆ.

జీఎబిటదల్ల అనేంక బిషయాగాలు శ్రామువ్యవాగిరుత్తదె, ఆదరే యీఎసువన్ను హింబాలనుచదశ్శింతలూ శ్రామువ్యవాదద్దు యాపుయా ఇసుచదిల్ల. “ఏకాగ్రతేయ జీఎబిటవన్ను జీఎబినలు స్కాయిను ఎంబ శ్రాఫ్టనేయన్ను దేవరల్ల మాడోణ, హోలను అచ్చే మాకిర్చును.”

### ఓష్ట్స్‌జేస్‌టు

<sup>1</sup>నడెయిపంథ కెళ్లగే అదన్ను కుదురే అధ్వా క్షేత్రయ స్కాయిదింద ఎళేయిత్తిర్చారు.

<sup>2</sup>Gerald F. Hawthorne, *Word Biblical Commentary*, vol. 43, *Philippians*, ed. David A. Hubbard and Glenn W. Barker (Waco, Tex.: Word Books, 1983), 138. (Emphasis mine.)

<sup>3</sup>ప్రజన 10ర క్రమపు తునురుత్థానద బిషయపెల్ల అధ్వా బాధీయ బిషయవాగిరిదే, మరణ ఎంబుదాగిదే. బహుశః నొజనే ఇరబముదు. <sup>4</sup>Robert Laidlaw in *The Reason Why*; quoted in Avon Malone, *Press to the Prize* (Nashville: 20th Century Christian, 1991), 84.

<sup>5</sup>Warren W. Wiersbe, *The Bible Exposition Commentary*, vol. 2 (Wheaton, Ill.: Victor Books, 1989), 87. <sup>6</sup>Hawthorne, 146. <sup>7</sup>నత్క్యువేల బేంధకలుగే మత్తు తునంగిరిజే ఇదన్ను మాకిటాగి నీడిరుపేను నిమ్మ కేంటగలగే హితచాదద్దున్న బేంధినబముదు. <sup>8</sup>W. E. Vine, *The Expanded Vine's Expository Dictionary of New Testament Words*, ed. John R. Kohlenberger III (Minneapolis: Bethany House Publishers, 1984), 845-46. <sup>9</sup>కాలు ఓట్టీంతలూ, రథద ఓట ఎంబుదాగి తేలపు బరహగారు ఉఱిసుపరు. <sup>10</sup>Malone, 93.

<sup>11</sup>John A. Knight, *Beacon Bible Expositions*, vol. 9, *Philippians, Colossians, Philemon* (Kansas City, Mo.: Beacon Hill Press, 1985), 100. <sup>12</sup>గేల్లుప ఓటగారన కులతు, దృష్ట్యాంతపచన్ను సిలపు ఉపయోగినబముదు. <sup>13</sup>రోమాపుర 12:4-8 శ్రామువాగి చేందల తోలంథ 12 అధ్యుత పరగళ కులతు మాతనాడుత్తదె. నాయ్భావికవాద పరగళ కులతు హేఁజ బముదు (నామధ్యు) అద దేందరు త్రయింబ్లుగు నిఁడుపంథద్వాగిదే. ఎఫసి 4:11-16 రపరగి గమసినలబముదు, అదరల్ల బిశేష సేందేయ ఒందు జష్ట ఇదే. చేందల తికమానద అధ్యుత తగిపర కాను నాయ్భావికవాద పరగళ కులతు తిజసుత్తదె నామాన్యవాదద్దున్న వేందలు నాధ్యవిది. <sup>14</sup>Vine, 714. <sup>15</sup>Alec Motyer, *The Message of Philippians: Jesus Our Joy*, The Bible Speaks Today series, ed. John R. W. Stott (Downers Grove, Ill.: Inter-Varsity Press, 1984), 177 చేందేయలు అస్టేడ్ దిస్సో తాగ్యస్టేడ్ ఆయ్నా నోనస్సో: లంక 19:17: 2 తిచెంట 4:18; 1 హెల్త 5:4; త్రుతింపనే 22:3, 4: 7:17; 1 ఫెనలేచిక 4:17; 1 తోలంథ 2:9.

<sup>16</sup>NASBయుల్ 12నే ఏపజన (”నాను”) అన్నుచదన్ను అనువాదకరు నేలసిద్దారే. <sup>17</sup>నిమ్మ కేంటగలగే అనుకొలవాద పద త్రయింబ మాడిల. ”నహిసికోల” అధ్వా ”బేం” ఎంబ ఆంగ్రీష్ పదద అధిక. <sup>18</sup>Earl F. Palmer, *Integrity in a World of Pretense: Insights from the Book of Philippians* (Downers Grove, Ill.: InterVarsity Press, 1992), 137. <sup>19</sup>KJVయుల్ ”అంచ్చే నాపు మాడోణ” అంక్యురల్ల ఒందు బదలావఁ ఇద్దరా అధిక ఒందే ఆగిరుత్తదె.

<sup>20</sup>Vine, 1207.

<sup>21</sup>Jac J. Muller, *The Epistles of Paul to the Philippians and to Philemon*, The New International Commentary on the New Testament, ed. F. F. Bruce (Grand Rapids, Mich.: Wm. B. Eerdmans Publishing Co., 1955), 127. <sup>22</sup>David Lipscomb and J. W. Shepherd, *A Commentary on the New Testament Epistles*, vol. 4, *Ephesians, Philippians, and Colossians* (Nashville: Gospel Advocate Co., 1939), 210. <sup>23</sup>Ralph P. Martin, *The Epistle of Paul to the Philippians*, rev. ed., Tyndale New Testament Commentaries, ed. R. V. G. Tasker (Grand Rapids, Mich.: Wm. B. Eerdmans Publishing Co., 1987), 155.